

May 26, 2022

The Manager
Listing Department
BSE Limited
Phirozee Jeejeebhoy Tower,
Dalal Street
Mumbai 400 001
BSE Scrip Code: 532395

The Manager
Listing Department
The National Stock Exchange of India Limited
Exchange Plaza, 5 Floor, Plot C/1, G Block
Bandra – Kurla Complex, Bandra(E),
Mumbai 400 051
NSE Symbol: AXISCADES

Dear Sir/Madam,

Sub: Newspaper Advertisement – Disclosure under Regulation 30 and Regulation 47 of SEBI (Listing Obligations and Disclosure Requirements) Regulations, 2015

Pursuant to Regulation 47 of the Securities and Exchange Board of India (LODR) Regulations, 2015, we hereby enclose copies of the newspaper advertisement pertaining to financial results of the Company for the quarter & year ended March 31, 2022, published in the following newspapers on 26th May 2022

1.	Economic Times,	All India Edition
2.	Vijaya Karnataka	Bangalore Edition
3.	Business Standard	All India Editions
4.	Vishwavani	Karnataka Edition.

You are requested to kindly take the same on record.

Thanking You, Yours faithfully,

For AXISCADES Technologies Limited

Sonal Dudani Company Secretary

Encl: A/a





Air India Discontinues Medical Dispensary Services for Staff

MihirMishra@timesgroup.com

New Delhi: Tata Group-owned Air India has discontinued medical dispensary services to its employees and replaced it with a group medical insurance scheme.

The airline has also informed AI Engineering Services that it would not be able to provide dispensary services beyond September to the employees of the former subsidiary.

"We have already discontinued the in-house medical services of our own employees and instead they all have been covered under a newly introduced group medical insurance policy wef 16.05.2022. Besides, it has also been decided to wind up our medical infrastructure shortly," the airline's chief human resources officer, Suresh Dutt Tripathi, said in a letter to AI Engineering Services.

Companies like AI Engineering Services, AI Airport Services and Alliance Air were all subsidiaries of Air India earlier and HR rules were similar for all these companies. After the privatisation and transfer of Air India to the Tata Group, these subsidiaries have been transferred to government-owned AI Assets Holding, which houses Air India's assets and

The government plans to sell these subsidiaries eventually and the proceeds would go to the government that had cleared the liabilities of the airline before transferring it to the Tata

Earlier, dispensary and hospitalisation of Air India employees - both working and retired — were covered.



SpiceJet Settles **Dispute with Credit Suisse**

MUMBAI SpiceJet said it has signed and concluded the settlement and consent terms with Credit Suisse in a pending dispute with the latter. The settlement and consent terms have also been filed before the SC for final orders. The settlement involves payment of a certain amount upfront and the rest over a mutually agreed timeline. The airline said it had already provided a bank guarantee of \$5million under the direction of the Madras High Court in the matter and there is no adverse financial liability on the company.—PTI

CO SAYS 3D METHOD OF CONSTRUCTION USES 30% LESS WATER & SAND

India Cements in Pact with Tvasta for 3D Printing R&D

Our Bureau

Chennai: India Cements has forged a strategic partnership with Chennai-based deep tech startup Tvasta Manufacturing Solutions, which specialises in construction 3D print-

India Cements and Tvasta will collaborate on dedicated R&D and exchange of technology to develop new raw material formulations used in 3D printing applications and of-fer mutual strategic support for key projects.

"We are excited that this technology delivers a cost-effective construction method that offers quicker turnarounds as compared to conventional methods. But what we are particularly enthusiastic about is that this metho-



dology is more eco-friendly, with lesser consumption of water and sand," said Rupa Gurunath, whole-time director, India Cements, in a state-

The 3D method of construction uses 30% less water and sand, the company said.

Sustainability is a new phenomenon for the construction industry and the partnership will bring it within easy reach of the common man, she added. The company said it supported Tvasta on raw materials for several projects, including ones at Jaisalmer and Gandhinagar for the Indian Air Force and an ongoing infrastructure project in Mum-

baifor a corporate entity. Founded in 2016 by IIT-Madras alumni Adithya V S, Parivarthan Reddy and Vidyash ankar C, Tvasta developed a 'Made in India' technology focusing on leveraging automation and robotics in 3D printing platforms for faster, economical and sustainable construction methods compared to conventional technologies. The startup is based out of

Chennai and Bengaluru.



Nalco Bhawan, P/1, Nayapalli, Bhubaneswar-751 013, Odisha, India CIN: L27203OR1981GOI000920 A NAVRATNA COMPANY



Extracts of Financial Results for the Quarter and Year ended March 31, 2022

Rs. in Crore

		Standalone					Consolidated					
SI. No.	Particulars		Quarter Ended			nded	Quarter Ended			Year	Ended	
OI. 140.	ranoulais	31-03-2022 (Audited)	31-12-2021 (Unaudited)		31-03-2022 (Audited)	31-03-2021 (Audited)		31-12-2021 (Unaudited)	31-03-2021 (Audited)	31-03-2022 (Audited)	31-03-2021 (Audited)	
1	Total Income from Operations	4,340.82	3,773.26	2,821.48	14,180.81	8,955.79	4,340.82	3,773.26	2,821.48	14,180.81	8,955.79	
2	Net Profit/(Loss) for the period (before Tax, Exceptional and /or Extraordinary items)	1,368.06	1,109.13	838.22	3,954.87	1,316.52	1,368.06	1,109.13	838.22	3,954.87	1,316.52	
3	Net Profit/(Loss) for the period before Tax (after Exceptional and/or Extraordinary items)	1,368.06	1,109.13	838.22	3,954.87	1,316.52	1,367.84	1,108.94	838.32	3,954.31	1,316.40	
4	Net Profit/(Loss) for the period after Tax (after Exceptional and/or Extraordinary items)	1,025.68	830.86	935.64	2,951.97	1,299.53	1,025.46	830.67	935.74	2,951.41	1,299.41	
5	Total Comprehensive Income for the period Comprising Profit/Loss for the period (after tax) and other Comprehensive Income (after tax)	1,033.25	836.32	954.33	2,975.92	1,323.36	1,033.03	836.13	954.43	2,975.36	1,323.24	
6	Equity Share Capital	918.32	918.32	918.32	918.32	918.32	918.32	918.32	918.32	918.32	918.32	
7	Reserves (excluding Revaluation Reserve) as shown in the Audited Balance Sheet of the previous year		8		11,636.32	9,762.38		8		11,634.07	9,760.69	
8	Earnings Per Share (before extraordinary items) (of Rs.5/- each) (not annualised):											
	Basic Diluted	5.58 5.58	4.52 4.52	5.03 5.03	16.07 16.07	6.97 6.97	5.58 5.58	4.52 4.52	5.03 5.03	16.07 16.07	6.97 6.97	

The above is an extract of the detailed format of Quarterly Financial Results filed with the Stock Exchanges under regulation 33 of the SEBI (Listing Obligations and Disclosure Requirements) Regulations, 2015. The full format of the above financial results are available on the Stock Exchange websites, www.nseindia.com and www.bseindia.com, and Company's website, www.nalcoindia.com

- 1. The Financial Results have been reviewed by the Audit Committee and approved at the meeting of the Board of Directors held on May 25 2022. The annual financial results have been audited by the statutory auditors of the Company as required under Regulation 33 of the SEBI (Listing Obligations and Disclosure Requirements) Regulations, 2015.
- 2. Out of the four joint venture companies whose financials have been consolidated, financials of two joint venture compnaies namely M/s. Khanij Bidesh India Limited and M/s. Angul Aluminium Park Company Limited have been consolidated on the basis of financials as certified by the Management. The effects whereof are not material.
- 3. Consequent to introduction of Remission of Duties and Taxes on Export Products schemes w.e.f 01.01.2022, the Company has recognised Rs.41.59 crore as income (net of discount of 20%) during the current year for
- 4. The Company has invested Rs.280.62 crore in Wind Power Plant (WPP) with 47.6 MW of install capacity at Ludherva, Rajasthan and Rs. 338.19 crore in Wind Power Plant with 50.0 MW of install capacity at Devikot, Raiasthan, The said plants have carrying amount (Gross Value less accumulated depreciation and before impairment) of Rs. 176.27 crore and Rs. 258.54 crore respectively. Initially the power purchase agreement (PPA) for 3 years with Jodhpur Vidyut Vitran Nigam Ltd., Raiasthan which could not be extended since 01.04.2019.

The Company filed an appeal in the Hon'ble High Court of Rajasthan for extension of PPA. Till now it could not be executed. However, the Company has been continuously injecting the power to the grid which is recorded by the authority. However, the Rajasthan Renewable Energy Corporation Ltd (RRECL) had offered the Company to accept Rs. 2.44 per unit for both WPP at Ludherva and Devikot and execute the PPA. In view of nonexistence of PPA and continuous generation, impairment assessment was done for these Wind Power Plants and an amount of Rs.241.11 crore has been provided during the current year

5. The Company on 27.09.2017, had awarded a contract favouring M/s Regen Power Tech. Pvt. Ltd. for supply, erection and commissioning of 25.5MW Wind Power Project (WPP) at Kayathar, Tamilnadu for a value of Rs.163.13 crore. There was no progress in execution due to financial crisis and liquidity of the agency.

The agency had executed Rs.119.63 crore worth of work. Under Insolvency and Bankruptcy Board of India-2016, the insolvency resolution process was initiated and Honb'le National Company Law Tribunal (NCLT), Chennai passed the Resolution Plan which was not acceptable to the Company. The Company preferred an appeal in NCLAT.

6. The figures of last quarter for the current year and for the previous year are the balancing figures in respect of the full financial year ended 31st March and the unaudited published year to date figures up to the third quarter

Figures pertaining to previous periods have been regrouped, recasted and rearranged, wherever necessary

Place: Bhubaneswa



MADHYA PRADESH WELCOMES



Dated: 25th May, 2022

INVESTMENTS IN MEDICAL DEVICES PARK

Vikram Udvoapuri Limited, Uijain

360 Acres of Developed Industrial Infrastructure LUCRATIVE FISCAL AND NON FISCAL INCENTIVES

LAND RATES:

- Lease rate of ₹ 20 per sqmt per annum
- Exemption of Stamp Duty and **Registration Charges**
- 113 developed plots ranging from 0.5 Acres to 8.5 Acres

FISCAL INCENTIVES:

- · Capital Investment Subsidy upto 40%
- Interest Subvention upto 5%

UTILITIES AT CONCESSIONAL RATES:

Power - ₹ 4.36 per unit & Water - ₹ 25 per KL Park Maintenance - ₹8 per sqmt per annum Warehouse Charges - ₹ 90 per sqmt per month

STRATEGIC LOCATION & EXCELLENT CONNECTIVITY

- · Proximity to Indore-Dewas-Pithampur Industrial Cluster
- Distance from NH-3 (A.B. Road) 18 km and Delhi Mumbai Expressway - 85 km
- Distance from ICD Pithampur 81 km

■ INFRASTRUCTURE FACILITY

- Plug and Play Infrastructure 24*7 Power and Water supply
- Waste Treatment Facility 2 STPs on site
- World-class Common Infrastructure and Scientific Facility
- · Storm and waste water drainage, Sewerage Network, Domestic Gas Trench, Parking and Logistics Bay



Interested investors are requested to submit EoI at - vupl.ujjain02@gmail.com

M.P. Industrial Development Corporation Limited

Add.: (1) "CEDMAP BHAWAN" 16-A, Arera Hills, Bhopal-462011, M.P. (India) (2) 21, Arera Hills, Bhopal-462011, M.P. (India)

For more details check: https://vikramudyogpuriujjain.com For queries connect at: +91-9826050599, +91-7999279979

E-mail: vupl.ujjain02@gmail.com, Call: +91-755-2575618, 2571830



AXISCADES Technologies Limited

(formerly AXISCADES Engineering Technologies Limited) CIN NO: L72200KA1990PLC084435

Regd. Office: Block C, Second Floor, Kirloskar Business Park, Bengaluru - 560024, Karnataka, India Website: www.axiscades.com | Email: info@axiscades.com | Tel: +91 80 4193 9000 | Fax: +91 80 4193 9099

Statement of Audited Consolidated Financial Results for the Quarter and Year Ended March 31, 2022

(₹ In Lacs)

(CA Shri Sridhar Patra)

Chairman-cum-Managing Director

		Quarter Ended		Year Ended				
Particulars	31 Mar. 2022	31 Dec. 2021	31 Mar. 2021	31 Mar. 2022	31 Mar. 2021			
	(Audited)	(Unaudited)	(Audited)	(Audited)	(Audited)			
Total Income	19,555.63	17,020.03	15,199.57	61,940.02	53,830.73			
Profit before non-controlling interest / share in net profit / (loss) of associate / Exceptional items	2,044.62	1,039.42	1,230.58	3,891.56	2,997.10			
Profit / (Loss) before tax and non-controlling interest	1,840.06	1,027.37	(749.90)	3,676.40	(1,037.94)			
Profit / (Loss) after tax	1,064.70	792.61	(1,050.63)	2,267.91	(2,120.55)			
Total comprehensive income / (loss) for the period / year	1,272.94	802.93	(971.25)	2,591.87	(1,747.07)			
Equity Share Capital	1,897.23	1,889.51	1,889.51	1,897.23	1,889.51			
Other equity	-	-	-	31,229.08	27,971.44			
Earnings Per Share (of Rs. 5/- each) (for continuing and discontinued operations) -								
1. Basic:	2.78	2.07	(2.81)	5.86	(5.74)			
2. Diluted:	2.68	2.02	(2.81)	5.76	(5.74)			

- 1. In terms of Regulation 33 of the SEBI (Listing Obligations and Disclosure Requirements) Regulations 2015, the aforesaid Statement of audited consolidated financial results for the quarter and year ended March 31, 2022 of the AXISCADES Technologies Limited (formerly AXISCADES Engineering Technologies Limited) (the "Holding Company" or the "Company"), its subsidiaries (the Holding Company and its subsidiaries together hereinafter referred to as "the Group") and its associate has been reviewed by the Audit Committee and approved by the Board of Directors at their meeting held on May 24, 2022. The aforesaid consolidated financial results for the quarter and year ended March 31, 2022 have been audited by the statutory auditors of the Company.
- 2. The audited consolidated financial results have been prepared in accordance with the recognition and measurement principles laid down in the applicable Indian Accounting Standards ("Ind AS") as prescribed under Section 133 of the Companies Act, 2013, as amended read with relevant rules thereunder and in terms of Regulation 33 of the SEBI (Listing Obligations and Disclosure Requirements) Regulations, 2015, as amended and SEBI Circular No. CIR/CFD/CMD1/44/2019 dated March 29, 2019.
- 3. The comparative figures have been regrouped / reclassified, where necessary, to conform to this quarter's/year's classification as per the amendments in Schedule III of the Companies Act 2013.
- 4. Additional information on Standalone Financial Results is as follows

Additional information on Standalone Financial	nesults is as fullows.				/ III Lucs
		Quarter Ended		Year I	Ended
Particulars	31 Mar. 2022	31 Dec. 2021	31 Mar. 2021	(Audited)	31 Mar. 2021
(10) (10) (10) (10) (10) (10) (10) (10)	(Audited)	(Unaudited)	(Audited)	(Audited)	(Audited)
Income from Operations (Turnover)	5,175.85	5,267.38	3,277.92	18,402.64	13,516.58
Profit / (Loss) before tax	809.11	211.13	(3,840.08)	355.40	(6,415.81)
Profit / (Loss) after tax	792.07	199.57	(3,798.21)	307.88	(6,324.81)
Total Comprehensive Profit /(Loss)	811.63	214.10	(3.833.82)	346.58	(6.197.89)

5. The above audited standalone financial results of the Company are available on the Company's website (www.axiscades.com) and also on the website of BSE (www.bseindia.com) and NSE (www.nseindia.com), where the shares of the Company are listed.

For AXISCADES Technologies Limited

Arun Krishnamurthi CEO & Managing Director

Place: Bengaluru Dated: 24-05-2022

ಎಸ್ಕಾಂ ನೌಕರರ ಬೇಡಿಕೆ ವಿದ್ಯುತ್ ಪ್ರವಹಿಸಿ ಇಬ್ಬರ ಸಾವು ಈಡೇರಿಸಲು ಪ್ರಯತ್ನ



ಯಾದಗಿರಿಯಲ್ಲಿ ನೌಕರರ ಸಭಾ ಭವನವನ್ನು ಇಂಧನ ಸಚಿವ ವಿ. ಸುನೀಲ್ ಕುಮಾರ್ ಉದ್ಘಾಟಿಸಿದರು.

ವಿಕ ಸುದ್ದಿಲೋಕ ಯಾದಗಿರಿ

ಮುಖ್ಯಮಂತ್ರಿ ಬೊಮ್ಮಾಯಿ ಅವರು ವಿದೇಶದಿಂದ ಬಂದ ತಕ್ಷಣವೇ ಎಸ್ಕಾಂ ಸಿಬ್ಬಂದಿ ವೇತನ ಪರಿಷ್ಕರಣೆ ಸಂಬಂಧ ಚರ್ಚೆ ಮಾಡಿ ನಿರ್ಧಾರ ಕೈಗೊಳ್ಳಲಾಗು ವುದು ಎಂದು ಇಂಧನ ಸಚಿವ ವಿ. ಸುನೀಲ್ಕುಮಾರ್ ಹೇಳಿದರು.

ನಿಗಮ ನೌಕರರ ಸಂಘ ಯಾದಗಿರಿ ಜಿಲ್ಲಾ ಘಟಕದಿಂದ ನೌಕರರ ಸಭಾ ಮಾತನಾಡಿದರು.

ಎಸ್ಕಾಂಗಳು ಸೇರಿ 1,550 ಹುದ್ದೆಗಳ ಜಿಲ್ಲಾ ಬಿಜೆಪಿ ಕಚೇರಿಗೆ ಭೇಟಿ ನೇಮಕಾತಿ ಮಾಡಿಕೊಳ್ಳಲಾಗುವುದು. ನೀಡಿದಾಗ ಕಾರ್ವಕರ್ತರು, ಪಕ್ಷದ ಕಾಲಮಿತಿಯೊಳಗೆ ಮುಗಿಸಲಾಗುವುದು. ಪಾರದರ್ಶಕವಾಗಿ ನೇಮಕಾತಿ ನಡೆಯುತಿದೆ. ಭರ್ತಿ ಮಾಡಿಕೊಂಡ ಆಯಾ ಸ್ಥಳಕ್ಕೆ ನಿಯೋಜಿಸಲಾಗುವುದು. ಅಗತ್ಯ

ಕಟೀಲು ಮೇಳಗಳ

ತಿರುಗಾಟ ಸಂಪನ್ನ

ದುರ್ಗಾಪರಮೇಶರಿ ದೇವಸ್ಥಾನದಿಂದ

ಆರು ದಶಾವತಾರ ಯಕ್ಷಗಾನ ಮೇಳಗಳ ಈ

ವರ್ಷದ ತಿರುಗಾಟದ ಕೊನೆಯ ಪತ್ರನಾಜೆ

ಸೇವೆಯಾಟ ಬುಧವಾರ ಜರುಗಿತು.

ಊರು- ಪರವೂರುಗಳಲ್ಲಿ ತಿರುಗಾಟ

ಮುಗಿಸಿದ ಎಲ್ಲ ಆರು ಮೇಳಗಳ ಬಸ್ ಹಾಗೂ ಲಾರಿಗಳು ಹೂವುಗಳಿಂದ

ಅಲಂಕರಿಸಲ್ಪಟ್ಟು ಧ್ವನಿವರ್ಧಕದ ಮೂಲಕ

ದೇವರ ಸ್ತುತಿ ಘೋಷಗಳೊಂದಿಗೆ ಕಟೀಲು

ರಥಬೀದಿಗೆ ಬಂದವು. ಮೇಳದ ದೇವರನ್ನು

ಮರಳಿ ಸ್ವಾಗತಿಸುವ ಮೂಲಕ ಪುರ

ಪ್ರವೇಶದ ಸಂಭ್ರಮ ಬುಧವಾರ ನಡೆ

ಯಿತು. ಈ ವೇಳೆ ಹಿಂದಿನ ದಿನದ

ಸೇವಾಕರ್ತರು ಪಾಲ್ಗೊಂಡಿದ್ದರು. ಆರು

ರಂಗಸ್ಥಳಗಳಲ್ಲಿ ಯಕ್ಷಗಾನ ಪೂರ್ವರಂಗ,

ದೇವರ ಪೂಜೆ, ಎಲ್ಲ ಆರೂ ಮೇಳಗಳ

ಕಾರ್ ಡಿಕ್ತಿಯಿಂದ

ವಿದ್ಯಾರ್ಥಿಗಳಿಬ್ಬರ ಸಾವು

ಅಮೀನಗಡ: ಕಾರ್ ಡಿಕ್ಕಿ ಹೊಡೆದ

ಪರಿಣಾಮ ಇಬ್ಬರು ವಿದ್ಯಾರ್ಥಿಗಳು

ಮೃತಪಟ್ಟ ಘಟನೆ ಸಮೀಪದ ಐಹೊಳೆ

ಹೊರ ವಲಯದಲ್ಲಿ ಬುಧವಾರ ಸಂಜೆ

ಚಿಲ್ಲಾಪೂರ ಗ್ರಾಮದ ನೇತ್ರಾವತಿ

ರಗಟಿ (14) ಹಾಗೂ ಅಂಜಲಿ ಸೂಡಿ (15) ಮೃತಪಟ್ಟವರು. ಇವರು

ಶಾಲೆಯಿಂದ ಮನೆಯತ್ತ ಸಾಗುತ್ತಿದ್ದ

ಸಂದರ್ಭದಲ್ಲಿ ಈ ದುರ್ಘಟನೆ

ನಡೆದಿದೆ. ಬಾದಾಮಿ ಮಾರ್ಗದಿಂದ

ವೇಗವಾಗಿ ಬರುತ್ತಿದ್ದ ಕಾರು ತಿರುವಿನಲ್ಲಿ

ಚಾಲಕನ ನಿಯಂತ್ರಣ ತಪ್ಪಿ ಎದುರಿಗಿದ್ದ

ವಿದ್ಯಾರ್ಥಿಗಳಿಗೆ ಡಿಕ್ಕಿ ಹೊಡೆದು ರಸ್ತೆ

ಪಕ್ಕಕ್ಕೆ ವಾಲಿತು.ಘಟನಾ ಸ್ಥಳಕ್ಕೆ ಐಹೊಳೆ

ಪ್ರವಾಸದಲ್ಲಿದ್ದ ಸಚಿವ ಮುನಿರತ್ನ ಭೇಟಿ

ನೀಡಿದ್ದು ಮೃತ ವಿದ್ಯಾರ್ಥಿನಿಯರ

ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ.

ಸ್ಥಳಕ್ಕೆ ಎಸ್ಐ ಎಂ.ಜಿ.ಕುಲಕರ್ಣಿ ಭೇಟಿ

1.50 ಕೋಟೆ ರೂ.

ಕೋಝಿಕ್ಕೋಡ್(ಕೇರಳ): ಕೋಝಿ

ಕ್ಕೋಡ್ ಕರಿಪ್ಪರ್ ಅಂತಾ ರಾಷ್ಟ್ರೀಯ

ವಿಮಾನ ನಿಲ್ದಾಣದಲ್ಲಿ ಕಸ್ಚಮ್ಸ್ ಕಣ್ತಪ್ಪಿಸಿ

ಸಾಗಿಸುತ್ತಿದ್ದ 1.50 ಕೋಟಿ ರೂ. ಮೌಲ್ಯದ

2.791 ಕಿ.ಗ್ರಾಂ. ಚಿನ್ನವನ್ನು ವಿಮಾನ

ನಿಲ್ದಾಣದ ಹೊರಗೆ ಪೊಲೀಸರು ವಶಪಡಿಸಿ

ಕೊಂಡಿದ್ದಾರೆ. ಬುಧವಾರ ಮುಂಜಾನೆ

1.30ಕ್ಕೆ ಬಹರೈನ್ನಾಂದ ಏರ್ ಇಂಡಿಯಾ

ಎಕ್ಸ್ ಪ್ರೆಸ್ ನಲ್ಲಿ ಬಂದಿದ್ದ ಬಾಲುಶ್ರೇರಿ

ನಿವಾಸಿ ಅಬ್ದುಲ್ ಸಲಾಂ (40) ಎಂಬಾತನಿಂದ ಚಿನ್ನ ವಶಪಡಿಸಿ

ಕೊಳ್ಳಲಾಗಿದೆ. 2018 ಗ್ರಾಂ ಚಿನ್ನವನ್ನು

ಪ್ಲಾಸ್ಟಿಕ್ ಚೀಲದಲ್ಲಿ ಸುತ್ತಿ ಬಟ್ಟೆಯ ಬೆಲ್

ನೊಳಗಿರಿಸಿ ಸೊಂಟಕ್ಕೆ ಸುತ್ತಿಕೊಂಡು

ಹಾಗೂ 774 ಗ್ರಾಂ ಚಿನ್ನದ ಮಿಶ್ರಣವನ್ನು

ಮೂರು ಕ್ಯಾಪ್ಗೂಲ್ಗಳಾಗಿ ಮಾಡಿ

ದೇಹದೊಳಗೆ ಬಚ್ಚಿಟ್ಟು ಕರಿಪ್ಪುರ್ ಏರ್

ಕಸ್ಪಮ್ಸ್ ತಪಾಸಣೆಯಿಂದ ತಪ್ಪಿಸಿ ವಿಮಾನ

ನಿಲ್ದಾಣದಿಂದ ಹೊರ ಬಂದಿದ್ದ. ಬಹರೈನ್

ನಲ್ಲಿ ಸ್ಟಗ್ಲಿಂಗ್ ಮಾಫಿಯಾ ನೀಡಿದ ಸೂಚನೆ

ಯಂತೆ ಟ್ಯಾಕ್ಸಿಯಲ್ಲಿ ತೊಂಡಯಾಡ್ಗೆ

ಹೊರಟ ಈತನನ್ನು ಪೊಲೀಸರು ತಡೆದು

ವಶಕ್ಕೆ ಪಡೆದುಕೊಂಡರು. ಅಬ್ದುಲ್

ಸಲಾಂನನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ದು

ಮೆಡಿಕಲ್ ಎಕ್ಕ್ ತೆಗೆಸಿದಾಗ

ದೇಹದೊಳಗೆ ಬಚ್ಚಿಟ್ಟ ಚಿನ್ನ ಪತ್ತೆಯಾಗಿದೆ.

ಸಾಗಿಸುತ್ತಿದ್ದ 14 ಕೋಟಿ ರೂ. ಮೌಲ್ಯದ

28 ಕೆಜಿ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ.

ಕಣ್ತಪ್ಪಿಸಿ

ಕಳೆದ ಎರಡು ತಿಂಗಳಲ್ಲಿ

ಮೌಲ್ಯದ ಚೆನ್ನವಶ

ನೀಡಿ ಪರಿಶೀಲಿಸಿದರು.

ದಶಾವತಾರ, ಶ್ರೀನಿವಾಸ

ಯಕ್ಷಗಾನ ಬಯಲಾಟ ಜರುಗಿತು.

ಪಾಲ್ಗೊಳ್ಳುವಿಕೆಯಲ್ಲಿ

ಬಜಪೆ(ದ.ಕ.):

ಕಟೀಲು ಶ್ರೀ

ಸಿಎಂ ವಿದೇಶದಿಂದ ಬಂದ ತಕ್ಷಣ ವೇತನ ಪರಿಷ್ಕರಣೆ ಕುರಿತು ಚರ್ಚೆ

ಬಿದ್ದರೆ ಕಾಲ ಕಾಲಕ್ಕೆ ಹಲವು ಹುದ್ದೆಗಳಿಗೆ ಹೊರೆ ನೇಮಿಸುವ ಮೂಲಕ ತಗಿಸುವಂತಹ ಕೆಲಸ ಮಾಡಲಾ ಕರ್ನಾಟಕ ವಿದ್ಯುತ್ ಪ್ರಸರಣ ಗುವುದು. ಈಗಾಗಲೇ 1,899 ಲೈನ್ ಮನ್ಗಳನ್ನು ಮಾಡಿಕೊಳಲಾಗಿದೆ ಎಂದರು.

ಭವನಕ್ಕೆ ಚಾಲನೆ ನೀಡಿದ ಬಳಿಕ **ಅಧಿಕಾರಿಗಳಿಗೆ ಶಾಕ್!:** ನೌಕರರ ಸಭಾ ಭವನ ಲೋಕಾರ್ಪಣೆ ನಂತರ ವ್ಯಾಪ್ತಿಯ ಎಲ್ಲ ಅಧಿಕಾರಿಗಳ ಸಭೆ ನಿಗದಿಯಾಗಿತ್ತು. ನಾಯಕರೊಂದಿಗೆ ಚರ್ಚಿಸುತ್ತಿದ್ದಾಗ ಇದಲ್ಲದೇ ಸಮಯವೇ ಕಳೆದದ್ದು ಗೊತ್ತಾಗದೇ ತಾಸುಗಟಲೇ ಇಲ್ಲಿಯೇ ಸಮಯ ಹೋಯಿತು. ಸಬೆ ನಡೆಸದೇ ಬೆಂಗಳೂರಿಗೆ ವಿಮಾನ ತೆರಳಿದರು.

ಬೆಂಗಳೂರು: ಹಳೆಯ ಬದಲಾವಣೆ ಕಾರ್ಯದಲ್ಲಿ ನಿರತರಾಗಿದ್ದ ದಾಖಲಿಸಲಾಗಿದೆ. ಮೃತ ದೇಹಗಳನ್ನು

ಗಂಭೀರವಾಗಿ ಗಾಯಗೊಂಡಿದ್ದಾರೆ. ಮಾಹಿತಿ ನೀಡಲಾಗಿದೆ. ಚಿಂತಾಮಣಿ ತಾಲೂಕು ತಳಗವಾರ ಉಪ ಕಾರ್ಯ ಹಾವೇರಿಯ ಸಂಜೀವ್ (22) ಮತ್ತು ಸಿದ್ದಪ್ಪ (19) ಮೃತಪಟವರು. ಬಹಾರದ ಪರ್ವೇಜ್ (22) ಗಂಭೀರವಾಗಿ ಗಾಯಗೊಂಡಿದ್ದು,

www.vijaykarnataka.com

www.apps.vijavkarnataka.com

ವೇಳೆ ವಿದ್ಯುತ್ ಪ್ರವಹಿಸಿ ಇಬ್ಬರು ಚಿಂತಾಮಣಿಯ ಸರಕಾರಿ ಆಸ್ಪತ್ರೆಗೆ ಕಾರ್ಮಿಕರು ಮೃತಪಟ್ಟು, ಒಬ್ಬರು ಸಾಗಿಸಲಾಗಿದ್ದು, ಅವರ ಕುಟುಂಬಕ್ಕೆ

ಬೆಸ್ಕಾಂನ 11 ಕೆವಿ ವಿದ್ಯುತ್ ವಿಭಾಗದ ಹೀರೆಕಟ್ಟಿಗನಹಳ್ಳಿ ಬಳಿ ಸಾಮರ್ಥ್ಯದ ತಂತಿ ಬದಲಾವಣೆ ಬುಧವಾರ ಸಂಜೆ ವಿದ್ಯುತ್ ಮಾರ್ಗ ಗುತ್ತಿಗೆಯನ್ನು ತುಮಕೂರಿನ ಮೆ. ರಾಜಾ ದಲ್ಲಿನ ಹಳೆಯ ತಂತಿ ಬದಲಿಸುತ್ತಿದ್ದ ವೇಳೆ ಎಲೆಕ್ಟ್ರಿಕಲ್ಸ್ ಪಡೆದುಕೊಂಡಿದ್ದು, ತಂತಿ ದುರ್ಘಟನೆ ನಡೆದಿದೆ. ಮೂವರೂ ಬದಲಾವಣೆ ಸಂದರ್ಭದಲ್ಲಿ ಸುರಕ್ಷತಾ ಕೈಗೊಂಡಿಲ್ಲ ಕ್ರಮಗಳನ್ನು ಮೇಲ್ವಿಚಾರಣೆಯನ್ನೂ ನಡೆಸಿಲ್ಲ ಎಂದು ಹೇಳಲಾಗಿದೆ. ಈ ವಿದ್ಯುತ್ ಅವಘಡದಲ್ಲಿ ಬೆಸ್ಸಾಂನ ಲೋಪವಿಲ್ಲ ಎಂದು ಸ್ಥಳಕ್ಕೆ ಭೇಟಿ ನೀಡಿದ್ದ ಹೆಚ್ಚಿನ ಚಿಕ್ತಿತೆಗಾಗಿ ಆತನನ್ನು ಕೋಲಾರದ ಹಿರಿಯ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.



NATIONAL TUBERCULOSIS INSTITUTE

MINISTRY OF HEALTH AND FAMILY WELFARE "AVALON" No.8, Bellary Road, Bengaluru - 560 003

CONTRACTUAL STAFF RECRUITMENT FOR NATIONAL REFERENCE LABORATORY (NRL) & POD VACCINE TRIAL PHASE III TRIAL

National Tuberculosis Institute (NTI), a Government of India Organization under the Ministry of Health & Family Welfare invites applications for the following posts to be filled on Contractual basis for NRL-EQA & POD vaccine trial phase III- project

	SI.No	Name of Post	No.of Post and Reservation Categories	Salary
١	01	Consultant Microbiologist	01 - UR	Rs.65,000-00pm
l	02	SRF (Senior Research Fellow)	01 - UR	Rs.44,450-00pm
	03	Project Technician (Field Worker)	01 - SC	Rs.18,000-00pm
ı	4 Dank 6	- NDL FOA Designet	•	

Post for NRL-EQA Project

2 & 3 Post for POD vaccine trial Phase III - Project

For further details and TOR of the Posts, visit NTI website (http://ntiindia.kar.nic.in).The application form hosted in the NTI website is to be downloaded, duly filled, signed along with self-attested photo copies of the qualification, reservation, experience certificates, identification and address proof with phone number (Land line or Mobile), to be addressed to: Director Government of India, National Tuberculosis Institute, 'AVALON' No.8. Bellary Road . Bengaluru -560003, so as to reach on or before 2nd June 2022. Eligible candidates will be called to attend the interview to be conducted on 8th June 2022

National Tuberculosis Institut Bangalore

ಪುರಸಭೆ, ಬಾಗೇಪಲ್ಲಿ

್ಇ–ಪ್ರೊಕ್ಸೂರ್**ಮೆಂಟ್ ಟೆಂಡರ್ ಪ್ರಕಟಣೆ (STANDARD BIDDING** DOCUMENT KW-2) ಟೆಂಡರ್ ಅಧಿಸೂಚನಾ ಸಂಖ್ಯೆ: ಬಾಪುಸ/ತಾ.ಶಾ/ಸಿಆರ್/22/2019-20

ಟೆಂಡರ್ ಪ್ರಕಟಣೆ

ಕರ್ನಾಟಕ ರಾಜ್ಯದ ರಾಜ್ಯಪಾಲರ ಪರವಾಗಿ ಮುಖ್ಯಾಧಿಕಾರಿಗಳು ಪುರಸಭೆ ಬಾಗೇಪಲ್ಲಿ ಚಿಕ್ಕಬಳ್ಳಾಮರ ಜಿಲ್ಲೆ. ಚಿಕ್ಕಬಳ್ಳಾಮರರವರು ಕರ್ನಾಟಕ ಪಾರದರ್ಶಕತೆ ಅಧಿನಿಯಮ 2000ರ ಪ್ರಕಾರ 2018-19ನೇ ಸಾಲಿನ ಎಸ್.ಎಫ್.ಸಿ. ವಿಶೇಷ ಅನುದಾನದ ಯೋಜನೆಯಡಿಯಲ್ಲಿ ರಸ್ತೆ ಮತ್ತು ಚರಂಡಿ ನಿರ್ಮಾಣ ಮತ್ತು ಇತರೆ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ಲೋಕೋಪಯೋಗಿ ಇಲಾಖೆಯಲ್ಲಿ ನೋಂದಾಯಿತ ಅರ್ಹ ದರ್ಜೆಯ ಗುತ್ತಿಗೆದಾರರಿಂದ KW-2, ನಮೂನೆಯಲ್ಲಿ ಟೆಂಡರ್ ಆಹ್ವಾನಿಸಲಾಗಿದೆ. (1) ಕಾಮಗಾರಿಯ ಹೆಸರು: ಪ್ಯಾಕೇಜ್-1 DMA/2022-23/RD/WORK_INDENT131849. ಅಂದಾಜು ಮೊತ್ತ (ರೂ.ಲಕ್ಷಗಳಲ್ಲಿ): 30.00. ಇಎಂಡಿ ಮೊತ್ತ ರೂ.ಗಳಲ್ಲಿ: **ರೂ.60000.00**. ಟೆಂಡರ್ ಕಾಲಾವಧಿ: **3 ತಿಂಗಳು**. ಗುತ್ತಿಗೆದಾರರ ದರ್ಜೆ: ಅರ್ಹ 1ನೇ ದರ್ಜೆ ಮೇಲ್ಪಟ್ಟು PWD ಗುತ್ತಿಗೆದಾರರು. (2) **ಕಾಮಗಾರಿಯ ಹೆಸರು: DMA/2022-23**/ OW/WORK_INDENT131850. ಅಂದಾಜು ಮೊತ್ತ (ರೂ.ಲಕ್ಷಗಳಲ್ಲಿ): 50.00. ಇಎಂಡಿ ಮೊತ್ತ ರೂ.ಗಳಲ್ಲಿ: **ರೂ.75000.00**. ಟೆಂಡರ್ ಕಾಲಾವಧಿ: **4 ತಿಂಗಳು**. ಗುತ್ತಿಗೆದಾರರ ದರ್ಜೆ: ಅರ್ಹ 1ನೇ ದರ್ಜೆ ಮೇಲ್ಪಟ್ಟು PWD ಗುತ್ತಿಗೆದಾರರು. ಸೂಚನೆ: ಟೆಂಡರ್ ನಮೂನೆ ಶುಲ್ತ: ಇ–ಪ್ರೊಕ್ಯೂರ್ಮೆಂಟ್ ನಂತೆ. (1) ಇ–ಪ್ರೊಕ್ಸೂರ್ ಮೆಂಟ್ ಪೋರ್ಟಲ್ ನಲ್ಲಿ ಟೆಂಡರ್ ಸಲ್ಲಿಸಲು ಕೊನೆಯ ದಿನಾಂಕ: 04.06.2022 ಸಂಜೆ 5.00 ಗಂಟೆ ವರೆಗೆ. (2) ಬಿಡ್ ತೆರೆಯುವ ದಿನಾಂಕ: 06.06.2022 ಸಂಜೆ 5.00 ಗಂಟೆ ನಂತರ.

ಷರತ್ತುಗಳು: (1) ಹೆಚ್ಚಿನ ಮಾಹಿತಿ ಹಾಗೂ ವಿವರಗಳನ್ನು www.eproc.karnataka.gov.in ನಲ್ಲಿ ಪಡೆಯಬಹುದಾಗಿರುತದೆ.

_		
ಸಹಿ/-	ಸಹಿ/-	ಸಹಿ/-
ಅಧ್ಯಕ್ಷರು	ಉಪಾಧ್ಯಕ್ಷರು	ಮುಖ್ಯಾಧಿಕಾರಿ
ಮರಸಭೆ, ಬಾಗೇಪಲ್ಲಿ	ಪುರಸಭೆ, ಬಾಗೇಪಲ್ಲಿ	ಪುರಸಭೆ, ಬಾಗೇಪಲ್ಲಿ

ವಾಸಾಸಂಇ/ಚಿಕ್ಕಬಳ್ಳಾಮರ/ಆರ್.ಓ.ಸಂಖ್ಯೆ 99/ಎಂ.ಸಿ.ಎ/2022–23 **ಗಾಆಸುದ್ದಿ ಹರಡಬೇಡಿ, ಜವಾಬ್ದಾರಿಯಿಂದ ವರ್ತಿಸಿ, ಸೋಂ**ಕ

ಕೈಗಳ ಸ್ವಚ್ಛತೆ ಧರಿಸಿ ಕಾಪಾಡಿಕೊಳ್ಲ



ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ ನಿಯಮಿತ

#10, 3ನೇ ಮಹಡಿ, ಖಾದಿಭವನ, ಜಸ್ತಾದೇವಿಭವನ ರಸ್ತೆ, ವಸಂತನಗರ, ಬೆಂಗಳೂರು ದೂರವಾಣಿ ಸಂಖ್ಯೆ: 080–29901193, ಇ–ಮೇಲ್: mdkmvstdc@gmail.com WEB: http://www.karnataka.gov.in/kmvstdcl/Pages/home.aspx



ಸಂಖ್ಯೆ: ಕಮವಾಪಪಂಅನಿನಿ/ಲೆ.ವಿ./ತರಬೇತಿ/ಸಿ.ಆರ್.09/2021-22

ದಿನಾಂಕ: 23.05.2022

ಪ್ರಕಟಣೆ

ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಡಿ ಕೈಮಗ್ಗ ಮತ್ತು ಜವಳಿ ಇಲಾಖೆ ಹಾಗೂ ಕಿಯೋನಿಕ್ಸ್ ಸಂಸ್ಥೆ ರವರ ಸಹಯೋಗದೊಂದಿಗೆ 2021–22ನೇ ಸಾಲಿಗೆ ಪರಿಶಿಷ್ಟ ಪಂಗಡದ ಯುವಕ/ಯುವತಿಯರಿಗೆ **"ಟೈಲರಿಂಗ್ ಮತ್ತು ಫ್ಯಾಷನ್ ಡಿಚೈನಿಂಗ್"** ತರಬೇತಿ ಕಾರ್ಯಕ್ರಮಕ್ಕೆ ಫಲಾಪೇಕ್ಷಿಗಳಿಂದ ಉಚಿತ ಅರ್ಜಿಗಳನ್ನು ರಾಜ್ಯದ್ಯಂತ ಆಹ್ವಾನಿಸಲಾಗಿದೆ.

ನಿಗಮ ಮತ್ತು ಕೈಮಗ್ಗ ಮತ್ತು ಜವಳಿ ಇಲಾಖೆ ಇವರ ಸಹಯೋಗದೊಂದಿಗೆ ಟೈಲರಿಂಗ್ ತರಬೇತಿಯನ್ನು ಬೆಂಗಳೂರು ಕೇಂದ್ರದಲ್ಲಿ ಪಡೆಯಲು ಇರಬೇಕಾದ ಸಾಮಾನ್ಯ ಅರ್ಹತೆಗಳು

- 1. ಫಲಾಪೇಕ್ಷಿಯ ವಯೋಮಿತಿ 18 ರಿಂದ 45 ವರ್ಷಗಳು ನಿಗದಿಪಡಿಸಲಾಗಿದೆ. 2. ಫಲಾಪೇಕ್ಷಿಯ ವಿದ್ಯಾರ್ಹತೆ ಕನಿಷ್ಟ 5ನೇ ತರಗತಿ ಉತ್ತೀರ್ಣರಾಗಿರಬೇಕು.
- 3. ಫಲಾಪೇಕ್ಷಿಯ ಕುಟುಂಬದ ವಾರ್ಷಿಕ ವರಮಾನವು ಗ್ರಾಮೀಣ ಪ್ರದೇಶವಾದಲ್ಲಿ ರೂ.1,50,000/- ಹಾಗೂ ನಗರ ಪ್ರದೇಶವಾದಲ್ಲಿ ರೂ.2,00,000/- ಮಿತಿಯೊಳಗಿರಬೇಕು.
- ಫಲಾಪೇಕ್ಷಿಯ ಕುಟುಂಬದ ಯಾವುದೇ ಸದಸ್ಯರು ಸರ್ಕಾರಿ/ಅರೆ ಸರ್ಕಾರಿ ಸಂಸ್ಥೆಯಲ್ಲಿ ನೌಕರಿಯಲ್ಲಿರಬಾರದು.
- ಫಲಾಪೇಕ್ಷಿ ಅಥವಾ ಅವರ ಕುಟುಂಬದವರು ಈ ಹಿಂದೆ ನಿಗಮದ ಯಾವುದೇ ಯೋಜನೆಯಡಿ ಸೌಲಭ್ಯ ಪಡೆದಿರಬಾರದು.
- ಜಿಲ್ಲೆಯಲ್ಲಿ ಜಿಲ್ಲಾ ಅಂಗವಿಕಲ ಕಲ್ಯಾಣಾಧಿಕಾರಿಗಳ ಕಛೇರಿಯಲ್ಲಿ ಈಗಾಗಲೇ ನೊಂದಣೆ ಮಾಡಿಕೊಂಡ ಪರಿಶಿಷ್ಟ ಪಂಗಡದ ಅಂಗವಿಕಲ ಫಲಾನುಭವಿಗಳ ಲಭ್ಯವಿರುವ ಪಟ್ಟಿಯಿಂದ ಅಂಗವಿಕಲರನ್ನು ನೇರವಾಗಿ ಸಂದರ್ಶನ ಮಾಡಿ ಸೌಲಭ್ಯ ಕಲ್ಪಿಸಲಾಗುವುದು
- ನಿಗಮ ಮತ್ತು ಕಿಯೋನಿಕ್ಸ್ ಸಂಸ್ಥೆ ಇವರ ಸಹಯೋಗದೊಂದಿಗೆ ಟೈಲರಿಂಗ್ ಮತ್ತು ಫ್ಯಾಷನ್ ಡಿಜೈನಿಂಗ್ ತರಬೇತಿಯನ್ನು ದಾವಣಗೆರೆ ಮತ್ತು ಧಾರವಾಡ ಕೇಂದ್ರದಲ್ಲಿ ಪಡೆಯಲು ಇರಬೇಕಾದ ಸಾಮಾನ್ಯ ಅರ್ಹತೆಗಳು.
- ಫಲಾಪೇಕ್ಷಿಯ ವಯೋಮಿತಿ 18 ರಿಂದ 40 ವರ್ಷಗಳು ನಿಗಧಿಪಡಿಸಲಾಗಿದೆ.
- 2. ಫಲಾಪೇಕ್ಷಿಯ ವಿದ್ಯಾರ್ಹತೆ ಕನಿಷ್ಟ 10ನೇ ತರಗತಿ ಉತ್ತೀರ್ಣರಾಗಿರಬೇಕು. 3. ಫಲಾಪೇಕ್ಷಿಯ ಕುಟುಂಬದ ವಾರ್ಷಿಕ ವರಮಾನವು ಗ್ರಾಮೀಣ ಪ್ರದೇಶವಾದಲ್ಲಿ ರೂ.1,50,000/– ಹಾಗೂ ನಗರ
- ಪ್ರದೇಶವಾದಲ್ಲಿ ರೂ.2,00,000/- ಮಿತಿಯೊಳಗಿರಬೇಕು.
- 4. ಫಲಾಪೇಕ್ಷಿಯ ಕುಟುಂಬದ ಯಾವುದೇ ಸದಸ್ಯರು ಸರ್ಕಾರಿ/ಅರೆ ಸರ್ಕಾರಿ ಸಂಸ್ಥೆಯಲ್ಲಿ ನೌಕರಿಯಲ್ಲಿರಬಾರದು.
- 5. ಫಲಾಪೇಕ್ಷಿ ಅಥವಾ ಅವರ ಕುಟುಂಬದವರು ಈ ಹಿಂದೆ ನಿಗಮದ ಯಾವುದೇ ಯೋಜನೆಯಡಿ ಸೌಲಭ್ಯ ಪಡೆದಿರಬಾರದು. 6. ಜಿಲ್ಲೆಯಲ್ಲಿ ಜಿಲ್ಲಾ ಅಂಗವಿಕಲ ಕಲ್ಯಾಣಾಧಿಕಾರಿಗಳ ಕಛೇರಿಯಲ್ಲಿ ಈಗಾಗಲೇ ನೊಂದಣೆ ಮಾಡಿಕೊಂಡ ಪರಿಶಿಷ್ಟ ಪಂಗಡದ ಅಂಗವಿಕಲ ಫಲಾನುಭವಿಗಳ ಲಭ್ಯವಿರುವ ಪಟ್ಟಿಯಿಂದ ಅಂಗವಿಕಲರನ್ನು ನೇರವಾಗಿ ಸಂದರ್ಶನ ಮಾಡಿ ಸೌಲಭ್ಯ
- ಕಲಿಸಲಾಗುವುದು. ಫಲಾಪೇಕ್ಷಿಯು ಅರ್ಜಿಯೊಂದಿಗೆ ಸಲ್ಲಿಸಬೇಕಾದ ದಾಖಲಾತಿಗಳು
- 1. ಇತ್ತೀಚಿನ ಪಾಸ್ ಪೋರ್ಟ್ ಅಳತೆಯ ಭಾವ ಚಿತ್ರ.
- 2. ಚಾಲ್ತಿಯಲ್ಲಿರುವ ಜಾತಿ ಮತ್ತು ಆದಾಯ ಪ್ರಮಾಣ ಪತ್ರ
- 3. ಪಡಿತರ ಚೀಟಿ / ಆಧಾರ್ ಕಾರ್ಡ್/ ಮತದಾರರ ಗುರುತಿನ ಚೀಟಿ.
- 4. ಅರ್ಜಿದಾರರು ಹೊಂದಿರುವ ಬ್ಯಾಂಕ್ ಉಳಿತಾಯ ಖಾತೆಯ ವಿವರಗಳನ್ನೊಳಗೊಂಡ ಪಾಸ್ ಬುಕ್ ನ ಮೊದಲ ಮಟದ ಪ್ರತಿ. ಸಂಪರ್ಕಿಸಬಹುದಾದ ನಿಗಮದ ಜಿಲ್ಲಾ ಕಛೇರಿಗಳ ದೂರವಾಣಿ ಸಂಖ್ಯೆಗಳು: • ಬೆಂಗಳೂರು ನಗರ: 080-22220867 ಬೆಂಗಳೂರು ಗ್ರಾಮಾಂತರ: 080-22220867 • ಬಾಗಲಕೋಟೆ: 08354-235016 • ಬೀದರ್: 8482-233147 ವಿಜಯಪುರ: 08352−276743 • ಬಳ್ಳಾರಿ: 08392−245551 • ಬೆಳಗಾವಿ: 0831−2451252 • ಚಾಮರಾಜನಗರ: 08226-
- 223856 ಚಿಕ್ಕಮಗಳೂರು: 08262-220717 **ಚಿತ್ರದುರ್ಗ**: 08194-221055 **ಚಿಕ್ಕಬಳ್ಳಾಮರ**: 08156-277161 • ದಾವಣಗೆರೆ: 08192-233309 • **ಧಾರವಾಡ:** 0836-2460855 • **ಗದಗ** : 08372-239557 • ಕಲಬುರ್ಗಿ 08472-221331 • ಹಾಸನ: 08172-235336 • ಹಾವೇರಿ: 08375-234408 • ಕಾರವಾರ : 08382-226903 • ಕೋಲಾರ : 08152-222561 ಕೊಪ್ಪಳ: 08539-221176 • ಮಂಡ್ಯ: 08232-221157 • ಮಂಗಳೂರು: 0824-2420114 • ಮಡಿಕೇರಿ: 08272-
- 229983 ಮೈಸೂರು: 0821–2430022 ರಾಯಚೂರು:08532–220486 ರಾಮನಗರ : 080–29782111 ಶಿವಮೊಗ್ಗ 08182-276776 • ತುಮಕೂರು: 0816-2280165 • ಉಡುಪಿ : 0820-2574884 • ಯಾದಗಿರಿ: 08473-253271 ಹೆಚ್ಚಿನ ಮಾಹಿತಿಯನ್ನು ಜಿಲ್ಲಾ ಕಛೇರಿಯಿಂದ ಹಾಗೂ ನಿಗಮದ ವೆಬ್ ಸೈಟ್ www.karnataka.gov.in/kmvstdcl. ನಿಂದ ಪಡೆಯಬಹುದು

* ಆನ್ಲೈನ್ ಅರ್ಜಿ ದಿನಾಂಕ: 26-05-2022 ರಿಂದ ಕೊನೆಯ ದಿನಾಂಕ:15-06-2022ರ ವರೆಗೆ ಇರುತ್ತದೆ.

DIPR/CP/641/Yakshi/2022-23

ವ್ಯವಸ್ಥಾಪಕ ನಿರ್ದೇಶಕರು ಕರ್ನಾಟಕ ಮಹರ್ಷಿ ವಾಲ್ನೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ, ಬೆಂಗಳೂರ

ಹಾಸನದಲ್ಲಿ ಸಕಾಲಕ್ಕೆ ಸಿಗದ ಆಂಬ್ಯುಲೆನ್ಸ್ । ಆಸ್ಪತ್ರೆ ಸಿಬ್ಬಂದಿಗೆ ಸಾರ್ವಜನಿಕರ ತರಾಟೆ ಹೃದಯಾಘಾತವಾದ ವ್ಯಕ್ತಿ ಸ್ಟೆಚ್ಚರ್ ನಲ್ಲಿ ಸಾಗಣೆ

ವಿಕ ಸುದ್ದಿಲೋಕ ಹಾಸನ

ಆಂಬ್ಯುಲೆನ್ಸ್ ಸೇರಿ ಯಾವುದೇ ವಾಹನ ಆಸ್ಪತ್ರೆಗೆ ಕರೆದುಕೊಂಡು ಹೋಗಿ,'

ರಾತ್ರಿ 12.30ರ ಸಮಯದಲ್ಲಿ ಹೃದಯ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಈ ಎಂದು ಕರೆತಂದಿದ್ದು, ಆಸ್ಪತ್ರೆ

2016ರ ಅನುಸಾರ ಈ ನೋಟಿಸ್ ನೀಡಲಾಗುತ್ತಿದೆ.

ವೆಂಡ್ಸ್ (ಇಂಡಿಯಾ) ಲಿಮಿಟೆಡ್

ಹೊಸೂರು–635126, ತಮಿಳುನಾಡು,

ಫ್ಯಾಕ್: +91-4344-405620/405630

ವೆಬ್: www.wendtindia.com

ದಿನಾಂಕ: 26ನೇ ಮೇ, 2022

ಸ್ಥಳ: ಬೆಂಗಳೂರು.

ಘೋನ್: +91-4344-405500;

ನಂ.69/70, ಸಿಪ್ಕಾಟ್ ಇಂಡಸ್ಟಿಯಲ್ ಎಸ್ಟೇಟ್,

ಇ–ಮೇಲ್: arjunrajp@wendtindia.com ;

ಸಂಪರ್ಕಿಸಬೇಕಾದ ವ್ಯಕ್ತಿ: ಶ್ರೀ ಅರ್ಜುನ್ ರಾಜ್ ಪಿ.

ಹೃದಯಾಘಾತಕ್ಕೆ ಒಳಗಾಗಿದ್ದ ವ್ಯಕ್ತಿಗೆ ವಾಗಿದೆ, ಹೆಚ್ಚಿನ ಚಿಕಿತ್ರೆಗೆಂದು ಬೇರೆ ಸಿಗದೆ ಸ್ಟೆಚ್ಚರ್ ನಲ್ಲಿ ತಳ್ಳಿಕೊಂಡು ಹೋಗಿ ಎಂದಿದ್ದಾರೆ. ರಾತ್ರಿ ಆಂಬ್ಯುಲೆನ್ನ್ ಗೆ ಕರೆ ಒಂದು ಆಸ್ಪತ್ರೆಯಿಂದ ಮತ್ತೊಂದು ಮಾಡಿದರೆ ಯಾರು ಬರಲಿಲ್ಲ ಆಸ್ಪತ್ರೆಗೆ ದಾಖಲಿಸಿದ ಪ್ರಕರಣ ಆಟೋಗಳೂ ಸಿಗಲಿಲ್ಲ. ಅಷ್ಟರಲ್ಲಿ ಮಂಗಳವಾರ ತಡರಾತ್ರಿ ರೋಗಿಯ ಪರಿಸ್ಥಿತಿ ಗಂಭೀರತೆ ಅರಿತ ಆಸ್ಪತ್ರೆ ಸಿಬ್ಬಂದಿ ನಗರದ ಖಾಸಗಿ ಆಸ್ಪತ್ರೆಗೆ ಮೇ 24ರ ಮಲಗಿಸಿಕೊಂಡು ಪಕ್ಕದ ರಸ್ತೆಯ ಬೇರೆ ಸಂಬಂಧಿಕರು ದೃಶ್ಯವನ್ನು ಕಂಡ ಸಾರ್ವಜನಿಕರು ಸಿಬ್ಬಂದಿಯನ್ನು ತರಾಟೆಗೆ

ವಂಡ್ಟ್ (ಇಂಡಿಯಾ) ಅಮಿಟೆಡ್

CIN:L85110KA1980PLC003913

ದಾಯಿತ ಕಚೇರಿ: ಫ್ಲ್ಯಾಟ್ ನಂ. ಎ2–105, ಕಾವೇರಿ ಬ್ಲಾಕ್, ನ್ಯಾಶನಲ್ ಗೇಮ್ಸ್

ಘೋನ್: +91-4344-405500; ಫ್ಯಾಕ್ಸ್: +91-4344-405620/405630 ಇ-ಮೇಲ್: investorservices@wendtindia.com, Web: www.wendtindia.com

ನೋಟಸ್

ಕಾರ್ಮೊರೇಟ್ ವ್ಯವಹಾರಗಳ ಸಚಿವಾಲಯ ಅಧಿಸೂಚಿಸಿದ ಹೂಡಿಕೆದಾರರ ಶಿಕ್ಷಣ ಮತ್ತು ಸಂರಕ್ಷಣ

ನಿಧಿ ಪ್ರಾಧಿಕಾರ (ಲೆಕ್ಕಾಚಾರ, ಲೆಕ್ಕಪರಿಶೋದನೆ, ವರ್ಗಾವಣೆ ಮತ್ತು ಮರುಪಾವತಿ) ನಿಯಮಾವಳಿ

ಕಂಪನಿ ಕಾಯ್ದೆ, 2013ರ (ಕಾಯ್ದೆ) ಕಲಮ್ 124(6) ಮತ್ತು ಮೇಲ್ಕಾಣಿಸಿದ ನಿಯಮಗಳ ಪ್ರಕಾರ ಸತತ ಏಳು

ವರ್ಷ ಅಥವಾ ಅದಕ್ಕೂ ಹೆಚ್ಚು ಕಾಲ ಲಾಭಾಂಶ ಪಾವತಿಸದಿದ್ದ ಅಥವಾ ಕ್ಷೇಮ್ ಮಾಡದಿದ್ದ ಎಲ್ಲ ಶೇರ್ಗಳನ್ನು

ಹೂಡಿಕೆದಾರರ ಶಿಕ್ಷಣ ಮತ್ತು ಸಂರಕ್ಷಣಾ ನಿಧಿ (IEPF) ಪ್ರಾಧಿಕಾರದ ಡಿಮ್ಯಾಟ್ ಖಾತೆಗೆ ವರ್ಗಾವಣೆ ಮಾಡುವ ಆಗತ್ಯವಿದೆ. ಆರ್ಥಿಕ ವರ್ಷ 2014–15ನೇ ಸಾಲಿಗೆ ಘೋಷಿಸಲಾದ ಕೊನೆಯ ಲಾಭಾಂಶಕ್ಕೆ

ಸಂಬಂಧಿಸಿದಂತ[ಿ] ಕಾಯಿದೆ/ನಿಯಮಗಳ ಪ್ರಕಾರ ಶೇರ್ಗಳ ವರ್ಗಾವಣೆ ಮಾಡಬೇಕಾದ ಅಂತಿಮ **ದಿನಾಂ**ಕ

29ನೇ ಆಗಸ್, 2022 ಆಗಿದೆ. ನಿಯಮಗಳಲಿ ಸೂಚಿಸಿದ ವಿವಿಧ ಅವಶ್ಯಕತೆಗಳಿಗೆ ಬದ್ದವಾಗಿ ಕಂಪನಿಯ

ಮೇಲ್ಕಂಡ ನಿಯಮಗಳಡಿ ಯಾರ ಶೇರ್ಗಳು IEPF ಪ್ರಾಧಿಕಾರಕ್ಕೆ ವರ್ಗಾವಣೆ ಮಾಡಬೇಕಾಗಿದೆಯೋ ಅಂತಹ

ಕಂಪನಿಯು ಅಂತಹ ಶೇರುದಾರರ ಮತ್ತು IEPF ಪ್ರಾಧಿಕಾರಕ್ಕೆ ವರ್ಗಾವಣೆ ಮಾಡಬೇಕಾರ ೇರುಗಳ ಸಂಪೂರ್ಣ ವಿವರಗಳನ್ನು ಸಂಬಂಧಪಟ್ಟ ಶೇರುದಾರರ ಪರಿಶೀಲನೆಗಾಗಿ ತನ್ನ ವೆಬ್ಸೈಟ್

https://www.wendtindia.com ನಲ್ಲಿ ಅಪ್ ಲೋಡ್ ಮಾಡಿದೆ. ಕ್ಷೇಮ್ ಮಾಡದಿದ್ದ ಲಾಭಾಂ

ಮತ್ತು IEPF ಪ್ರಾಧಿಕಾರಕ್ಕೆ ವರ್ಗಾಯಿಸಿದ ಶೇರ್ಗಳು ಎರಡನ್ನೂ ಶೇರುದಾರರು ನೋಡಬಹುದು. ಇಂತಹ

ಶೇರ್ಗಳ ಮೇಲೆ ಬರಬಹುದಾದ ಎಲ್ಲ ಪ್ರಯೋಜನಗಳನ್ನು ಯಾವುದಾದರೂ ಇದ್ದರೆ ನಿಯಮಾವಳಿಯ

ಕಂಪನಿಯು 16**ನೇ ಆಗಸ್ಟ್, 2022** ಅಥವಾ ಇತರ ವಿಸ್ತರಿಸಿದ ದಿನಾಂಕದೊಳಗೆ ಅಗತ್ಯ ದಾಖಲೆಗಳನ

ಸ್ತೀಕರಿಸದಿದ್ದಲ್ಲಿ ನಿಯಮಗಳಿಗೆ ಅಗತ್ತತೆಗಳಿಗೆ ಅನುಸಾರವಾಗಿ ಯಾವುದೇ ಸೂಚನೆ ನೀಡದೇ ಶೇರ್ಗಳನು

ಈ ವಿಷಯದಲ್ಲಿ ಯಾವುದೇ ಅನುಮಾನಗಳಿದ್ದರೆ ಶೇರುದಾರರು ಈ ಕೆಳಗೆ ನೀಡಿದ ವಿಳಾಸದಂ

ೂದಿಸಿದ ರಜಿಸ್ಟಾರ್ ಮತ್ತು ಶೇರ್ ವರ್ಗಾವಣೆ ಏಜೆಂಟ್ ಅಥವಾ ಕಂಪನಿಯನ್ನು ಸಂಪರ್ಕಿಸಬಹುದು

ಮೆ: ಕೆಫಿನ್ ಟೆಕ್ನೊಲಾಜಿಸ್ ಲಿಮಿಟೆಡ್,

ಯುನಿಟ್: ವೆಂಡ್ಸ್ (ಇಂಡಿಯಾ) ಲಿಮಿಟೆಡ್

ಸೆಲೆನಿಯಮ್ ಟವರ್ -ಬಿ, ಪ್ಲಾಟ್ ನಂ.31 ಮತ್ತು 32,

ಫೈನಾನ್ಸಿಯಲ್ ಡಿಸ್ಟಿಕ್ಟ್: ನಾನಕ್**ರಾಂಗು**ಡಾ,

ಉಚಿತ ದೂರವಾಣಿ: 1800 3094 001;

ಸೆರಿಲಿಂಗಮಪಳ್ಳಿ, ಹೈದರಾಬಾದ– 500032,

ಇ–ಮೇಲ್: einward.ris@kfintech.com

ಸಂಪರ್ಕಿಸಬೇಕಾದ ವ್ಯಕ್ತಿ: ಕು.ಕೃಷ್ಣ ಪ್ರಿಯಾ ಎಮ್.

ವೆಂಡ್ಸ್ (ಇಂಡಿಯಾ) ಲಿಮಿಟೆಡ್ ಪರವಾಗಿ

ಅರ್ಜುನ ರಾಜ್ ಪಿ

ಸೂಚಿಸಿದ ಸರಿಯಾದ ವಿಧಾನವನ್ನು ಅನುಸರಿಸಿ ಅವರು ಪ್ರಾಧಿಕಾರದಿಂದ ಕ್ಲೇಮ್ ಮಾಡಬಹುದು.

ದರಲ್ಲಿ ನಿಗದಿಪಡಿಸಿದ ವಿಧಾನದ ಪ್ರಕಾರ IEPF ಪ್ರಾಧಿಕಾರಕ್ಕೆ ವರ್ಗಾಯಿಸುತ್ತದೆ.

ಸಂಬಂಧಪಟ್ಟ ಶೇರ್ದಾರರಿಗೆ ಪ್ರತ್ಯೇಕವಾಗಿ ಲಭ್ಯವಿರುವ ಅವರವರ ವಿಳಾಸಕ್ಕೆ ವೈಯಕ್ತಿಕವಾಗಿ ತಿಳಿಸಿದೆ.

ಹೌಸಿಂಗ್ ಕಾಂಪ್ಲೆಕ್ಸ್, ಕೋರಮಂಗಲ, ಬೆಂಗಳೂರು -560047,



ಸಹಿ/- ಅಧ್ಯಕ್ತರು

ತಾವರೆಕೆರೆ ಗ್ರಾಮ ಪಂಚಾಯಿತಿ

ಹೊಸಕೋಟೆ ತಾಲ್ಲೂಕು.

ರೀತಿ ಮಾಡಬೇಕಾಯಿತು ಎಂದು ಸಿಬ್ಬಂದಿ ಸಮರ್ಥನೆ ನೀಡಿದ್ದಾರೆ. ಒಟ್ಟಾರೆ ಜಿಲ್ಲಾ ಕೇಂದ್ರದಲ್ಲಿ ತಳ್ಳುವ ರೋಗಿಯನು ಗಾಡಿಯಲಿ ಸಾಗಿಸಿರುವುದು ಸಾರ್ವಜನಿಕ ಚರ್ಚೆಗೆ ಗ್ರಾಸವಾಗಿದೆ. ರೋಗಿಗೆ ಪ್ರಾಥಮಿಕ ಚಿಕಿತ್ಸೆ ಬಳಿಕ ಹೆಚ್ಚಿನ ಬೆಂಗಳೂರಿಗೆ ರವಾನಿಸಲಾಗಿದೆ

ಸಹಿ/- ಪಂಚಾಯಿತಿ ಅಭಿವೃದ್ಧಿ ಅಧಿಕಾರಿ

ತಾವರೆಕೆರೆ ಗ್ರಾಮ ಪಂಚಾಯಿತಿ

ಹೊಸಕೋಟೆ ತಾಲೂಕು.

ಸೂಲಿಬೆಲೆ ಗ್ರಾಮ ಪಂಚಾಯಿತಿ,

ಕರ್ನಾಟಕ ಸರ್ಕಾರ

ತಾವರೆಕೆರೆ ಗ್ರಾಮ ಪಂಚಾಯಿತಿ ಕಾರ್ಯಾಲಯ

ಹೊಸಕೋಟೆ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ.

ರಂ.ತಾ.ಗಾ, .ಪಂ/ಟೆಂಡರ್/01/2022-23 ದಿನಾಂಕ: 21.05.2022 ಅಲ್ಪಾವಧಿ ಟೆಂಡರ್ ಪ್ರಕಟಣೆ

ಕಂಚಾಯಿತಿ ನಿಧಿ ಅನುದಾನ/ 15ನೇ ಹಣಕಾಸು ಯೋಜನೆಯ ಅನುದಾನ/ ಕುಡಿಯುವ ನೀರಿನ ನಿರ್ವಹಣೆ ಅನುದಾನರ 2022-23 ನೇ ಸಾಲಿಗೆ ಅಗತ್ಯಕ್ಷನುಗುಣವಾಗಿ ಸರಬರಾಜು ಆದೇಶದ ಮೂಲಕ ಈ ಕೆಳಕಂಡ ಸರಕು / ಸೇವೆಗಳ ರಡೆಯಲು ಅರ್ಹ ಗುತ್ತಿಗೆದಾರರಿಂದ/ ಏಜೆನ್ನಿಗಳಿಂದ/ ಕಂಪನಿಗಳಿಂದ ಟೆಂಡರ್ ಗಳನ್ನು ಆಹ್ವಾನಿಸಲಾಗಿದೆ.

ಭರ್ತಿ ಮಾಡಿದ ಟೆಂಡರ್ ಫಾರಂಗಳನ್ನು ಸ್ವೀಕರಿಸಲು ಕೊನೆಯ ದಿನಾಂಕ: 06.06.2022, ಟೆಂಡರ್ ಲಕೋಟಿಗಳನ್ನು ತೆರೆಯುಣ ನಾಂಕ: 08.06.2022 ರಂದು ಮಧ್ಯಾಹ್ನ 3.00 ಗಂಟೆಗೆ, ತಾವರೆಕೆರೆ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ತೆರೆಯಲಾಗುವುದು ಇ.ಎಂ.ಡಿ ಮೊತ್ತ ಪಂಚಾಯಿತಿ ವ್ಯಾಪ್ತಿಯ ಪಂಪ್ ಮೋಟಾರ್ ಗಳನ್ನು ಎತ್ತಿ ಇಳಿಸುವುದು 10000-00 ಮತ್ತು ದುರಸ್ತಿ ಹಾಗೂ ಪ್ಯಾನಲ್ ಬೋರ್ಡ್ ದುರಸ್ತಿ

ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಗ್ರಾಮಗಳಿಗೆ ಅಗತ್ಯಾನುಗುಣವಾಗಿ ಬೀದಿ 10000-00 ದೀಪಗಳ ಬಿಡಿ ಭಾಗಗಳ ಸರಬರಾಜು ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಗ್ರಾಮಗಳಿಗೆ ಅಗತ್ಯಾನುಗುಣವಾಗಿ 10000-00 ಕುಡಿಯುವ ನೀರಿನ ಬಿಡಿ ಭಾಗಗಳ ಸರಬರಾಜು ಘನತ್ಯಾಜ್ಯ ವಿಲೇವಾರಿ ಘಟಕಕ್ಕೆ ಬೇಲಿಂಗ್ ಯಂತ್ರ ಸರಬರಾಜು ಹೆಚ್ಚಿನ ವಿವರಗಳಿಗೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರವರನ್ನು ಸಂಪರ್ಕಿಸಬಹುದು. ದೂ: 8277122171

ಕರ್ನಾಟಕ ಸರ್ಕಾರ

ಸೂಲಿಬೆಲೆ ಗ್ರಾಮ ಪಂಚಾಯಿತಿ ಕಾರ್ಯಾಲಯ

ಹೊಸಕೋಟೆ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ. ನಂ.ಸೂ.ಗಾ. .ಪಂ/ಟೆಂಡರ್ /01 /2022 - 23 ದಿನಾಂಕ: 21.05.2022

ಅಲ್ಪಾವಧಿ ಟೆಂಡರ್ ಪ್ರಕಟಣೆ

ಾಲಿಬೆಲೆ ಗ್ರಾಮ ಪಂಚಾಯಿತಿ ಕಾರ್ಯಾಲಯ, ಹೊಸಕೋಟೆ ತಾಲ್ಲೂಕು ಇಲ್ಲಿ ಕರ್ನಾಟಕ ರಾಜ್ಯಪಾಲರ ಪರವಾಗಿ, ಗ್ರಾವ oಚಾಯಿತಿ ನಿಧಿ ಅನುದಾನ / 15ನೇ ಹಣಕಾಸು ಯೋಜನೆಯ ಅನುದಾನ / ಕುಡಿಯುವ ನೀರಿನ ನಿರ್ವಹಣೆ ಅನುದಾನ 2022-23ನೇ ಸಾಲಿಗೆ ಅಗತ್ಯಕ್ಕನುಗುಣವಾಗಿ ಸರಬರಾಜು ಆದೇಶದ ಮೂಲಕ ಈ ಕೆಳಕಂಡ ಸರಕು / ಸೇವೆಗಳನ್ನು ಪಡೆಯಲ

ಭರ್ತಿ ಮಾಡಿದ ಟೆಂಡರ್ ಫಾರಂಗಳನ್ನು ಸ್ವೀಕರಿಸಲು ಕೊನೆಯ ದಿನಾಂಕ: 06.06.2022, ಟೆಂಡರ್ ಲಕೋಟೆಗಳನ್ನು ತೆರೆಯು ದಿನಾಂಕ: 09.06.2022 ರಂದು ಮಧ್ಯಾಹ್ನ 3.00 ಗಂಟೆಗೆ, ಸೂಲಿಬೆಲೆ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ತೆರೆಯಲಾಗುವುದು

ಅರ್ಹ ಗುತ್ತಿಗೆದಾರರಿಂದ / ಏಜೆನಿಗಳಿಂದ / ಕಂಪನಿಗಳಿಂದ ಟೆಂಡರ್ಗಳನು ಆಹ್ರಾನಿಸಲಾಗಿದೆ.

		1.7				
ಕ್ರ. ಸಂ	ವಿವರ	ಇ.ಎಂ.ಡಿ ಮೊತ್ತ				
1	10000-00					
2	ಮತ್ತು ದುರಸ್ತಿ ಹಾಗೂ ಪ್ಯಾನಲ್ ಬೋರ್ಡ್ ದುರಸ್ತಿ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ವಾರ್ಡ್ ಗಳಿಗೆ ಅಗತ್ಯಾನುಗುಣವಾಗಿ ಬೀದಿ ದೀಪಗಳ ಬಿಡಿ ಭಾಗಗಳ ಸರಬರಾಜು					
3	ಪಂಚಾಯಿತಿ ವ್ಯಾಪ್ತಿಯ ಎಲ್ಲಾ ವಾರ್ಡ್ ಗಳಿಗೆ ಅಗತ್ಯಾನುಗುಣವಾಗಿ ಕುಡಿಯುವ ನೀರಿನ ಬಿಡಿ ಭಾಗಗಳ ಸರಬರಾಜು	10000-00				

ಹೆಚ್ಚಿನ ವಿವರಗಳಿಗೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರವರನ್ನು ಸಂಪರ್ಕಿಸಬಹುದು. ದೂ: 8277122171 ಸಹಿ / – ಪಂಚಾಯಿತಿ ಅಭಿವೃದ್ಧಿ ಅಧಿಕಾರಿ. ಸಹಿ/- ಅಧ್ಯಕ್ರರು

ಸೂಲಿಬೆಲೆ ಗ್ರಾಮ ಪಂಚಾಯಿತಿ



AXISCADES Technologies Limited

(formerly AXISCADES Engineering Technologies Limited) CIN NO: L72200KA1990PLC084435

Regd. Office: Block C, Second Floor, Kirloskar Business Park, Bengaluru - 560024, Karnataka, India

Website: www.axiscades.com | Email: info@axiscades.com | Tel : +918041939000 | Fax : +918041939099

Statement of Audited Consolidated Financial Results for the Quarter and Year Ended March 31, 2022

(₹ In Lacs)

					(TIT E405
		Year I	Ended		
Particulars	31 Mar. 2022	31 Dec. 2021	31 Mar. 2021	31 Mar. 2022	31 Mar. 2021
	(Audited)	(Unaudited)	(Audited)	(Audited)	(Audited)
Total Income	19,555.63	17,020.03	15,199.57	61,940.02	53,830.73
Profit before non-controlling interest / share in net profit / (loss) of associate / Exceptional items	2,044.62	1,039.42	1,230.58	3,891.56	2,997.10
Profit / (Loss) before tax and non-controlling interest	1,840.06	1,027.37	(749.90)	3,676.40	(1,037.94)
Profit / (Loss) after tax	1,064.70	792.61	(1,050.63)	2,267.91	(2,120.55)
Total comprehensive income / (loss) for the period / year	1,272.94	802.93	(971.25)	2,591.87	(1,747.07)
Equity Share Capital	1,897.23	1,889.51	1,889.51	1,897.23	1,889.51
Other equity	-	-	-	31,229.08	27,971.44
Earnings Per Share (of Rs. 5/- each) (for continuing and discontinued operations) -					
1. Basic:	2.78	2.07	(2.81)	5.86	(5.74)
2. Diluted:	2.68	2.02	(2.81)	5.76	(5.74)

Place: Bengaluru

Dated: 24-05-2022

- 1. In terms of Regulation 33 of the SEBI (Listing Obligations and Disclosure Requirements) Regulations 2015, the aforesaid Statement of audited consolidated financial results for the quarter and year ended March 31, 2022 of the AXISCADES Technologies Limited (formerly AXISCADES Engineering Technologies Limited) (the "Holding Company" or the "Company"), its subsidiaries (the Holding Company and its subsidiaries together hereinafter referred to as "the Group") and its associate has been reviewed by the Audit Committee and approved by the Board of Directors at their meeting held on May 24, 2022. The aforesaid consolidated financial results for the quarter and year ended March 31, 2022 have been audited by the statutory auditors of the Company.
- 2. The audited consolidated financial results have been prepared in accordance with the recognition and measurement principles laid down in the applicable Indian Accounting Standards ("Ind AS") as prescribed under Section 133 of the Companies Act, 2013, as amended read with relevant rules thereunder and in terms of Regulation 33 of the SEBI (Listing Obligations and Disclosure Requirements) Regulations, 2015, as amended and SEBI Circular No. CIR/CFD/CMD1/44/2019 dated March 29, 2019.
- 3. The comparative figures have been regrouped / reclassified, where necessary, to conform to this quarter's/year's classification as per the amendments in Schedule III of the Companies Act 2013.

4. Additional information on Standalone Financi	al Results is as follows:				(₹ In Lacs)
		Quarter Ended	Year Ended		
Particulars	31 Mar. 2022 (Audited)	31 Dec. 2021 (Unaudited)	31 Mar. 2021 (Audited)	31 Mar. 2022 (Audited)	31 Mar. 2021 (Audited)
Income from Operations (Turnover)	5,175.85	5,267.38	3,277.92	18,402.64	13,516.58
Profit / (Loss) before tax	809.11	211.13	(3,840.08)	355.40	(6,415.81)
Profit / (Loss) after tax	792.07	199.57	(3,798.21)	307.88	(6,324.81)
Total Comprehensive Profit /(Loss) for the period / year ended	811.63	214.10	(3,833.82)	346.58	(6,197.89)

5. The above audited standalone financial results of the Company are available on the Company's website (www.axiscades.com) and also on the website of BSE (www.bseindia.com) and NSE (www.nseindia.com), where the shares of the Company are listed.

For AXISCADES Technologies Limited

Arun Krishnamurthi CEO & Managing Director

Concor sees boost from strong volume growth

Aggressive capex roll-out unlikely, given its record and divestment uncertainty: Experts

Mumbai, 25 May

¬ he stock of Container Corporation of India (Concor) was the top gainer in the BSE 100 Index on Wednesday, rising 6.3 per cent in trade. The country's largest container train operator has gained over 9 per cent since the start of the week.

The stock was under pressure on Friday on weak operational performance in the January-March quarter (Q4) and a substantial capital expenditure (capex) programme announced by the company.

Concor is planning to spend ₹8,000 crore to ₹10,000 crore over the next three-four vears to augment its infrastructure, rolling stock, containers, and equipment. This investment shall be higher than the previous cycle; the company had invested about ₹3,800 crore over the past four years.

Priyankar Biswas and Neelotpal Sahu of Nomura Research say the stock correction last week was overdone, given its record on capex and impending divestment. "The previous five-year capex target was ₹6,000-8,000 crore or ₹1,200-1,600 crore per year, while actual capex was ₹3,800 over FY18-22 or significantly below target and in none of the financial years, did capex cross ₹1,200 leading, us to view the ₹8,000-Rs 10,000 capex target as optimistic," say the Nomura analysts.

Given that the capex is largely on equipment, it can be easily deferred if volumes trail the management's target. Long-term capital allocation plans amid talks of Concor's divestment are inconsequential. they add.

A key factor for the stock will be the volume and margin trajectory. The company is



STRONG SALES, STABLE MARGIN

FY21 FY22 FY23E

Net sales (₹ cr)	6,385	7,594	9,056
% change YoY	-1.4	18.9	19.2
Operating profit (₹ cr)	1,032	1,728	2,052
Margin (%)	16.2	22.8	22.7
Adjusted net profit (₹ cr)	586	1,062	1,277
% change YoY	-42	81.1	20.2
E: Estimates	Source: M	otilal Oswa	l Research

achieving a volume of 5 million twenty-foot equivalent units or TEUs in FY23 on the back of 10-12 per cent growth in the export-import segment and a 25 per cent rise in the domestic segment.

A significant chunk of incremental domestic growth is expected to come from the containerisation of bulk goods, such as cement and food using flexi bags. Cement shall be a big focus area as only 74 million tonnes of total cement production volume of 300 million tonnes are transported by rail. The company is planning to transport 12 miloptimistic about growth and has a target of lion tonnes of cement over the next four ering the stock.

years, which is significant considering that this segment's volume will be equivalent to the company's overall domestic volumes in FY22. The company plans to add 50,000 to 100,000 containers to support its growth

Progress on the western dedicated freight corridor or WDFC (Rewari to Palanpur) has helped the company improve efficiency and register faster turnaround times with more gains to follow as JNPT is linked. Alok Deora and Dhirendra Patro of Motilal Oswal Research expect volumes to pick up with the commissioning of DFCs, thereby leading to 19 per cent annual revenue growth over the FY22-24 period. With the pick-up in domestic volumes and efficiency improvements from DFCs, Concor's operating profit margin is likely to be stable at 23 per cent, resulting in 20 per cent annual operating profit growth over FY21-24, they add.

While there were worries related to the withdrawal of haulage rebates by the Indian Railways, the company was able to pass on the same to customers. The company expects gross margin to be 31-32 per cent (FY22 at 31 per cent). The go-ahead for the long-term land leasing policy shall help the government proceeds with the divestment of a 30 per cent stake in the company.

At the current price, the stock is trading at 29 times its FY23 earnings estimates. Analysts at Centrum Research believe the structural and positive change in the Indian Railways' approach towards freight, DFC-led growth resurgence for rail movement of containers and a robust outlook for domestic business will support the stock's premium valuations. Given the pending nod for leasing policy and divestment, investors should await clarity on both before consid-

Aether Industries IPO bought 49% on Day 2

BS REPORTER

Mumbai, 25 May

Aether Industries' initial public offering (IPO) was only half cov- ufacturer of advanced intermediinstitutional investor portion of ering to the pharma and the issue was subscribed 39 per—speciality chemical industries. valued at nearly ₹8,000 crore on—according to analysts.

portion 16 per cent and retail portion 67 per cent.

Aether Industries is a man-

cent, high networth individual The company is looking to a post-dilution basis. The top-end

raise ₹627 crore of fresh capital of the price band is 75.6 times its through the IPO. The issue also trailing 12-month earnings per comprises secondary share sale share of ₹8.5. Peers Clean Science worth ₹181 crore. The price band & Technology and Fine Organic ered a day before its close. The ates and active ingredients, cat- for the issue is ₹610-642 per share. are trading at P/E multiple of At the top-end, Aether is 82.7x and 80.2x, respectively,

Asset allocation model of **BAFs must fit your needs**

Check fund's performance in different market conditions to evaluate efficacy of model

SANJAY KUMAR SINGH

With both equity and debt markets turning volatile, experts are recommendingbalanced advantage funds (BAFs), also called dynamic asset allocation funds, to retail investors. One reason is that these funds have the ability to offer downside protection. Year-to-date, while the Nifty 50 Total Return Index has fallen 6.8 per cent, the BAFs category has declined 3.5 per cent. These are all-weather funds.

"Investors can put money into these funds, irrespective of market conditions," says Bhavesh Jain, fund manager, Edelweiss Mutual Fund.Despite being hybrid funds, they receive equity-like tax treatment.

Two models

BAFsinvestina combination of equity, arbitrage, and fixed income. The funds in this category follow one of the two models for deciding on equity allocation.


A majority of the funds follow a counter-cyclical approach. They use valuation criteria, such as price-to-earnings. price-to-book value, or a combination of these valuation criteria, to decide on equity allocation. As valuations turn expensive, they reduce equity exposure, and vice versa.

Some funds also follow a procyclical approach.

"In our fund, we look at the underlying market trend. If the market is moving higher and showing strength, we increase equity exposure. If the market is falling and displaying weakness, we reduce equity exposure," says Jain. He adds that in 13 of the past 18 years, the market has shown strong trends, favouring a trend-following

BAFS WITH HIGHEST RISK-ADJUSTED RETURNS

Balanced advantage fund Returns ■1-year ■3 years ■5 years (%) ■ Sharpe ratio-5 year



YOUR

MONEY

Getbenefit of asset allocation

All investors need to build diversified portfolios and follow an asset allocation suited to their risk profile."Investors who can't create a diversified, asset-allocated portfolio, and rebalance it periodically

> may opt for these funds," says Kaustubh Belapurkar, director-manager research, Morningstar Investment Adviser India.

Take limited exposure

Each of these funds will, however, have a standard model, which will translate $into \, a \, certain \, range \, of \,$ allocation to equities. Each investor may, however,

require a different portfolio mix. "One standard model and asset allocation range may not suit every investor," says Belapurkar. In BAFs, the net equity exposure could range from, say, 30 per cent to 70 per cent. An investor may not desire such wide variation in equity exposure. "Aportfolio built using a single BAFs will offer downside protection. But this can work against you in a one-way market," observes Belapurkar.

He suggests an investor could take, say, a 20 per cent exposure to these funds. On this 20 per cent, if his equity exposure varies between 30 per cent and 80 per cent, at the portfolio level, his/her equity exposure will swing from 6-16 per cent. The rest of his/her portfolio

could be in pure equity and debt funds. While his/her equity allocation could vary in response to market conditions, and thereby curtail risk such variation could be limited.

Criteria for fund selection

Lookat a fund's track record to understand the range within which its equity allocation has moved historically, and see whether this fits into your asset allocation requirement.

"Also check performance across different market conditions. This will reveal the efficacy of the fund's equity allocation model," says Belapurkar. According to Yogesh Kalwani, head-investments. InCred Wealth, "Investors should look for consistency of returns visà-vis peers in conjunction with alpha generated."Since these funds are targeted at conservative investors, they shouldn't take excessive risk. "On the equity side, they shouldn't take high exposure to mid- and small-cap stocks. On the fixed-income side, they shouldn't take either high credit or duration risk," says Belapurkar.

Agood fund within this category should offer downside protection. "Look at the downside capture ratio, which measures a fund's participation vis-à-vis broader indices in the down markets. Select a fund with a lower downside capture ratio," says Kalwani. Go for a fund with at least a fiveyear track record (only 12 of 24 do). Finally, avoid very small-sized

funds.

NOTICE INVITING E- TENDER et System of tendering for the following work:-CON/ER/A-IV/MMLP PRDP/CONCOR/Bal work/2022 Balance work of CC Block Pavement platform, Approach Road Drainage, P-Way Track Work, Boundary Wall, Pre-Engineered Warehouses, Admin. Bidg. and other Allied works for development of MMLP at Paradip, Odisha. ender No. Iame of Work arnest Money Deposit ost of Tender Document Rs.4.720/- (inclusive all taxes & duties through e-payment) 26/05/2022 (11:00 hrs) to 09/06/2022 (upto 17:00 hrs) 10/06/2022 (upto 17:00 hrs.) ate & Time of Opening of Tender. 13/06/2022 at 11:30 hrs. ebsite www.tenderwizard.com/CCIL only. townloaded from website www.tenderwizata.com/colic only. The render, if any, will be published on website www.concorindia.co.in, www.tenderwizard.com/cCIL and central Procurement Portal (CPP) only. Newspaper press advertisement shall not be issued for the same. Group General Manager (Engg.), Phone No.: 011-41222500

INVITATION OF BIDS FOR SALE OF THE CORPORATE DEBTOR M/S. EASUN REYROLLE LIMITED (In Liquidation) "AS A GOING CONCERN"

[Under Regulation 32(e) & 32A of IBBI (Liquidation Process) Regulation, 2016] Reg. off.: Temple Tower, 6th Floor No.672 (Old No.476), Anna Salai. Nandanam, Chennai, Tamilnadu - 600 035

LAST DATE FOR SUBMISSION OF BIDS : 27th June, 2022, 5:00 PM

The Company is under **Liquidation** pursuant to order of the Hon'ble Nation Company Law Tribunal, Chennai Bench ("NCLT") vide no: IA/887 /CHE/2021 IBA/1045 & 1169/2019 dated 17th February, 2022. CA Mahalingam Suresh Kumar, Liquidator hereby invites EOI-cum-Bid (for sale

of Corporate Debtor as a going concern under Regulation 32(e) & 32A] from prospective buyers on or before 27th June, 2022, 5.00 PM to the Liquidator

CA Mahalingam Suresh Kumar, M/s. SPP & Co, Chartered Accountants, No.27/9, Nivedh Vikas, Pankaja Mill Road, Puliyakulam, Coimbatore

TN- 641045. Email Id:msureshkumar@icai.org Ph no. 73730-52341 Complete set of Bid documents, Information Memorandum and others details car be obtained from the Liquidator's office by executing a confidentiality agreement. Based on the receipt of Bids along with EMD, the e-auction will be conducted on 1st July 2022, at 3.00 – 4:00 P.M.

It is clarified that, this invitation purports to ascertain interested parties to participate in bidding process and it does not create any kind of binding obligation on the part of the Liquidator or the Company to effectuate the sale. The Liquidator reserves all the right to cancel or modify the process without assigning any reason. CA Mahalingam Suresh Kumar, Liquidator. IBBI/IPA-001/IP-P00110/2017-2018/10217 Place · Coimbatore Date : 25.05.2022

Precot

and Stock Exchange website (www.nseindia.com).

Place: Coimbatore

Date : 25 May 2022

Precot Limited

(formerly Precot Meridian Limited)

(CIN: L17111TZ1962PLC001183)

SF No.559/4, D-Block, 4th Floor, Hanudev Info Park, Nava India Road, Udaiyampalayam, Coimbatore - 641 028 Tel: 0422-4321100 Fax: 0422-4321200 Email: secretary@precot.com Website: www.precot.com

STATEMENT OF AUDITED FINANCIAL RESULTS FOR THE YEAR ENDED 31-MAR-22

Rs. in Lakhs Quarter anded Vear anded Quarter anded

B. disabase		Quarter ended Year ended		Quarter ended		Year ended			
		31-Mar-21	31-Mar-22	31-Mar-21	31-Mar-22	31-Mar-21	31-Mar-22	31-Mar-21	
Particulars -	Unau	Unaudited Audited			Unau	Unaudited		lited	
		Stand	lalone			Conso	lidated	ed	
Total income from operations (net)	28,689	22,072	99,977	67,084	28,689	22,072	99,977	67,084	
Net profit/(Loss) for the period	2,883	2,905	13,375	3,295	2,883	2,905	13,375	3,295	
(before tax and exceptional items)									
Net profit/(Loss) for the period before tax	2,883	2,905	13,375	3,295	2,883	2,905	13,375	3,295	
(after exceptional items)									
Net profit/(Loss) for the period after tax	2,423	2,905	10,542	3,295	2,423	2,905	10,542	3,295	
(after exceptional items)									
Total Comprehensive income for the period	2,563	2,836	10,251	3,146	2,563	2,836	10,251	3,146	
(comprising profit / (loss) for the period (after tax) and									
other Comprehensive income (after tax))									
Equity Share Capital	1,200	1,200	1,200	,	1,200	1,200	1,200	1,200	
Other Equity			40,872	30,622	-	-	43,212	32,962	
Earnings Per Share of Rs.10/- each (Basic & Diluted) (Rs).	20.19	24.21	87.85	27.46	20.19	24.21	87.85	27.46	
Notes:	•	•		•			•		

The above is an extract of the detailed format of the financial results filed with the Stock Exchanges under regulation 33 of the SEBI (Listing obligations and Disclosure Requirements) Regulations, 2015. The full format of the financial results are available on the company's website (www.precot.com)

WHAT'S ON **PAPER** MATTERS.

To book your copy, SMS reachbs to 57575 or email us at order@bsmail.in

Business Standard

Insight Out

f bsindia bsindia

AXISCADES Technologies Limited (formerly AXISCADES Engineering Technologies Limited)

AXISCADES

Prashanth Chandran (DIN: 01909559)

Vice Chairman & Managing Director

By order of the board

CIN NO: L72200KA1990PLC084435 Regd. Office: Block C, Second Floor, Kirloskar Business Park, Bengaluru - 560024, Karnataka, India Website: www.axiscades.com, Email: info@axiscades.com, Tel: +91 80 4193 9000, Fax: +91 80 4193 9099

Statement of audited consolidated financial results for the quarter and year ended March 31, 2022

(₹ In Lacs

	March 31, 2022	December 31, 2021	March 31, 2021	March 31, 2022	March 31, 2021
	(Audited)	(Unaudited)	(Audited)	(Audited)	(Audited)
Total Income	19,555.63	17,020.03	15,199.57	61,940.02	53,830.73
Profit before non-controlling interest / share in net profit / (loss) of associate / Exceptional items	2,044.62	1,039.42	1,230.58	3,891.56	2,997.10
Profit / (Loss) before tax and non controlling interest	1,840.06	1,027.37	(749.90)	3,676.40	(1,037.94)
Profit / (Loss) after tax	1,064.70	792.61	(1,050.63)	2,267.91	(2,120.55)
Total comprehensive income / (loss) for the period / year	1,272.94	802.93	(971.25)	2,591.87	(1,747.07)
Equity Share Capital	1,897.23	1,889.51	1,889.51	1,897.23	1,889.51
Other Equity	-		-	31,229.08	27,971.44
Earnings Per Share (of Rs. 5/- each) (for continuing and discontinued operations) -					
1. Basic:	2.78	2.07	(2.81)	5.86	(5.74)
2. Diluted:	2.68	2.02	(2.81)	5.76	(5.74)
Notes					

- In terms of Regulation 33 of the SEBI (Listing Obligations and Disclosure Requirements) Regulations 2015, the aforesaid Statement of audited consolidated financial results for the guarter and year ended March 31, 2022 of the AXISCADES Technologies Limited (formerly AXISCADES Engineering Technologies Limited) (the "Holding Company"), its subsidiaries (the Holding Company and its subsidiaries together hereinafter referred to as "the Group") and its associate has been reviewed by the Audit Committee and approved by the Board of Directors at their meeting held on May 24, 2022. The aforesaid consolidated financial results for the quarter and year ended March 31, 2022 have been audited by the statutory auditors of the Company.
- The audited consolidated financial results have been prepared in accordance with the recognition and measurement principles laid down in the applicable Indian Accounting Standards ("Ind AS") as prescribed under Section 133 of the Companies Act, 2013, as amended read with relevant rules thereunder and in terms of Regulation 33 of the SEBI (Listing Obligations and Disclosure Requirements) Regulations, 2015, as amended and SEBI Circular No. CIR/CFD/CMD1/44/2019 dated March 29, 2019.
- The comparative figures have been regrouped / reclassified, where necessary, to conform to this quarter's/year's classification as per the ammendment in Schedule III of the Companies Act 2013 Additional information on Standalone Financial Results is as follows

Particulars	Quarter ended			Year Ended	
	March 31, 2022	December 31, 2021	March 31, 2021	March 31, 2022	March 31, 2021
	(Audited)	(Unaudited)	(Audited)	(Audited)	(Audited)
Income from Operations (Turnover)	5,175.85	5,267.38	3,277.92	18,402.64	13,516.58
Profit / (Loss) before tax	809.11	211.13	(3,840.08)	355.40	(6,415.81)
Profit / (Loss) after tax	792.07	199.57	(3,798.21)	307.88	(6,324.81)
Total Comprehensive Profit /(Loss) for the period / year ended	811.63	214.10	(3,833.82)	346.58	(6,197.89)

The above audited standalone financial results of the Company are available on the Company's website (www.axiscades.com) and also on the website of BSE (www.bseindia.com) and NSE (www.nseindia.com), where the shares

For **AXISCADES Technologies Limited** Sd/- **Arun Krishnamurthi**, CEO & Managing Director

business-standard.com



ಬೇಗೂರು ಶಾಖೆ : ಮೇರಿ ನಿಲಯ ರಸೆ, ಬೇಗೂರು, ಬೆಂಗಳೂರು - 560068. ಮೋಬೈಲ್ ಸಂಖ್ಯೆ.9483520437 | Together We Can ಇ–ಮೇಲ್ : cb0437@canarabank.com

िಈ ಕೆಳಗೆ ತಿಳಿಸಲಾದ ಸಾಲಗಾರರಿಗೆ ಸೂಚಿಸುವುದೇನೆಂದರೆ. ತಮ್ಮ ಸಾಲದ ಖಾತೆಯಲ್ಲಿನ ಸಾಲವನ್ನು ಪಾವತಿಸಲು । |ವಿಫಲರಾಗಿರುತ್ತಾರೆ. ರಿಚಿಸ್ಟರ್ನ್ನ ಮೋಸ್ಟ್ ಮೂಲಕ ಕಕುಹಿಸಲಾದ. ನೋಟೀಸು ಸ್ವೀಕೃತಿ ಆಗದೆ ಬ್ಯಾಂಕಿಗೆ ಹಿಂದಿರುಗಿದೆ | |ಆದುದರಿಂದ ಸಾಲಗಾರರು ಸಾಲದ ಬಾಕಿ ಮೊತ್ತವನ್ನು ಹಾಗೂ ಇತರೆ ಖರ್ಚುವೆಚ್ಚಗಳನ್ನು ಪಾವತಿಸಿ ಅಡಮಾನವಿಟ್ಟಿರುವ ಚಿನ್ನಾಭರಣವನ್ನು ದಿನಾಂಕ 07.06.2022 ರಂದು ಅಥವಾ ಅದರೊಳಗಾಗಿ ಬಿಡಿಸಿಕೊಳ್ಳಬೇಕಾಗಿ ಿಕೇಳಿಕೊಳ್ಳಲಾಗಿದೆ. ವಿಫಲರಾದಲ್ಲಿ ಅವುಗಳನ್ನು ಸಾರ್ವಜನಿಕ ಹರಾಜಿನ ಮೂಲಕ ಸಾಲಗಾರರ ಖರ್ಚಿನಲ್ಲಿ ದಿನಾಂಕ 1 1 0.06.2022 ರಂದು ಬೆಳಗ್ಗೆ 11.00 ಗಂಟೆಗೆ ಅಥವಾ ಇತರ ಯಾವುದೇ ಅನುಕೂಲವಾದ ದಿನಾಂಕದಂದು ಬ್ಯಾಂಕಿನ 1 lಆವರಣದಲ್ಲಿ ಯಾವುದೇ ಮುಂದಿನ ನೋಟೀಸ್ ನೀಡದೆ ಬ್ಯಾಂಕಿನ ಸಂಪೂರ್ಣ ವಿವೇಚನೆಯೊಂದಿಗೆ I

I	ಕ್ರಸಂ.	ಸಾಲದ ದಿನಾಂಕ	ಖಾತೆ ನಂ.	ಸಾಲಗಾರರ ಹೆಸರು ಮತ್ತು ವಿಳಾಸ				
1	1	27.12.2017	0437836001040	ಸುಧಾ ಎಸ್, ಪ್ರಭುರವರ ಪತ್ನಿ, ನಿವಾಸ : #18, 16ನೇ ಅಡ್ಡ ರಸ್ತೆ, ಬಾಲಾಜಿ ಲೇಔಟ್, ಹೊಂಗಸಂದ್ರ ಬೇಗೂರು ಮುಖ್ಯ ರಸ್ತೆ, ಬೆಂಗಳೂರು – 560068.				
1	ದಿನಾಂಕ : 24.05.2022 ಹಿರಿಯ ವ್ಯವಸ್ಥಾಪಕರು ಸ್ಥಳ : ಬೆಂಗಳೂರು ಕೆನರಾ ಬ್ಯಾಂಕ್							



ಶಾಸಕ ಜಿ.ಟಿ.ದೇವೇಗೌಡ ಅವರ ಮೊಮ್ಮಗಳು ವಿಧಿವಶರಾಗಿದ್ದ ಹಿನ್ನೆಲೆಯಲ್ಲಿ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರು ಶಾಸಕ ಜಿ.ಟಿ.ದೇವೇಗೌಡ ಹಾಗೂ ಕುಟುಂಬ ವರ್ಗದವರಿಗೆ ಸಾಂತ್ವನ ಹೇಳಿದರು.

Indusind Bank ಇಂಡಸ್ಇಂಡ್ ಬ್ಯಾಂಕ್ ಲಿ. # 1-10-72, 3ನೇ ಮಹಡಿ, ಅಶೋಕ ಜನಾರ್ಧನ್ ಛೇಂಬರ್ಸ್, ಬೇಗಂಪೇಟೆ ಹೈದರಾಬಾದ್-50016, ದೂ: (040) 40916229.

ಸರ್ಫೇಸಿ ಕಾಯಿದೆ 2002 ರ ಅಡಿ ಇ-ಹರಾಜು ಮಾರಾಟ ಘೋಷಣೆ

ಹಣಕಾಸು ಸ್ವತ್ತುಗಳ ಪ್ರತಿಭೂತಿ ಹಿತಾಸಕ್ತಿ ಮತ್ತು ಮನರ್ ನಿರ್ಮಾಣ ಭದ್ರತೆ ಮತ್ತು ಭದ್ರತಾ ಹಿತಾಸಕ್ತಿ ನಿಯಮ 2002ರ ಅನ್ವಯ ನಿಯಮ 8(6) ರ ಭದ್ರತಾ ಹಿತಾಸಕ್ಕೆ (ಜಾರಿ) ನಿಯಮಗಳ ಅನ್ನಯ ಸ್ಥಿರಾಸ್ತಿಗಳ ಮಾರಾಟ (ಇನ್ನು ಮುಂದೆ ಕಾಯಿದೆ ಎನ್ನಲಾಗುವುದು) ಈ ಮೂಲಕ ಸಮಸ್ತ ಸಾರ್ವಜನಿಕರಿಗೆ ಮತ್ತು ನಿರ್ದಿಷ್ಟವಾಗಿ ಸಾಲಗಾರರಿಗೆ / ಜಾಮೀನುದಾರರಿಗೆ ತಿಳಿಯಪಡಿಸುವುದೇನೆಂದರೆ, ಈ ಕೆಳಗೆ ಹೆಸರಿಸಿರುವ ಆಸ್ತಿಯನ್ನು ಇಂಡಸ್ಇಂಡ್ ಬ್ಯಾಂಕ್ ಲಿಮಿಟೆಡ್ ಇದರ ಪೂರಕ ಭದ್ರತಾದಾರರಿಗೆ ಅಡಮಾನ ಮಾಡಿದ್ದು, ಅದನ್ನು ಅಧಿಕೃತ ಅಧಿಕಾರಿಯವರು ಸೆ. 13(4) ರ ಕಾಯಿದೆ ಅಡಿ ಸ್ವಾಧೀನಪಡಿಸಿಕೊಂಡಿದ್ದು, ಅದನ್ನು ಈ ಕೆಳಗೆ ಹೆಸರಿಸಿರುವ ಬಾಕಿ ಮೊತ್ತ, ಅನ್ನಯಿಸುವ ಬಡ್ಡಿ, ದರಗಳು ಮತ್ತು ವೆಚ್ಚ ಇತ್ಯಾದಿಗಳ ವಸೂಲಿಗಾಗಿ ಇ–ಹರಾಜು ಮೂಲಕ ಮಾರಾಟ ಮಾಡಲಿರುವರು. ಆಸ್ತಿಯನ್ನು "ಎಲ್ಲಿ ಹೇಗಿದೆಯೋ ಹಾಗಿನ ಆಧಾರದ ಮೇಲೆ" ನಿಯಮ 8 ಮತ್ತು 9 ರ ಭದ್ರತಾ ಹಿತಾಸಕ್ತಿ (ಜಾರಿ) ನಿಯಮಗಳ (ಇನ್ನು ಮುಂದೆ ನಿಯಮಗಳು ಎನ್ನಲಾಗುವುದು) ಅಡಿ ಈ ಕೆಳಗಿನ ಬಾಕಿ ವಸೂಲಾತಿಗಾಗಿ ಮಾರಾಟ

				ವಸ್ ಮಲ್ಲೇಶ್ ಕುಮಾರ್ (ಸಾಲಗಾರ ಹಾಗೂ ಜಾಮೀನುದಾರ) ಮುಖ್ಯಸ್ಥರ್ ಮಾರ್ಕೆಟಿಂಗ್ (ಸಾಲಗಾರ ಹಾಗೂ ಜಾಮೀನುದಾರ)			
ಸಹ–ಸಾ	ಲಗಾರರು/ಜಾ	ಮೀನುದಾರರು		1) ಎಸ್ ಮಲ್ಲೇಶ್ ಕುಮಾರ್ (ಸಾಲಗಾರ ಹಾಗೂ ಜಾಮೀನುದಾರ) 2. ಮೆ॥ ಎಸ್ಆರ್ಜೆ ಮಾರ್ಕೆಟಿಂಗ್ (ಸಾಲಗಾರ ಹಾಗೂ ಜಾಮೀನುದಾರ) 3. ಶ್ರೀಮತಿ ಗೀತಾ (ಜಾಮೀನುದಾರರು)			
ಸಾಲದ		ಯ 14.02.2021ಕ್ಕೆ ಬಾ 510003484108 &		ರೂ.5,36,33,275.69 (ಐದು ಕೋಟಿ ಮೂವತ್ತಾರು ಲಕ್ಷ ಮೂವತ್ಮೂರು ಸಾವಿರದ ಇನ್ನೂರ ಎಪ್ಪತ್ತೈದು ರೂಪಾಯಿ ಮತ್ತು ಪೈಸೆ ಅರುವತ್ತೊಂಬತ್ತು ಮಾತ್ರ)			
ಸ್ವಾಧೀನ	ತೆಯ ಸ್ವರೂಪ		ಸ್ವಾಧೀನ	ವಲ್ಲಿದೆ			
ಹರಾಜ	ದಿನಾಂಕ ಮ	ತ್ತು ಸಮಯ	13/06/2	2022, ಬೆಳಿಗ್ಗೆ 11.00ರಿಂದ ಮಧ್ಯಾಹ್ನ 12.00 ಗಂಟೆ ಪ್ರತಿ	್ ಪ್ಲಾಟ್		
ಮೀಸ	ು ಬೆಲೆ		ಪ್ರತೀ ಪ್ರಾ	ಟ್ ನ ಮುಂದೆ ನಮೂದಿಸಲಾಗಿದೆ			
ಇಎಂಡಿ ಪ್ರತೀ ಪ್ಲಾಟ್ ನ ಮುಂದೆ ನಮೂವಿಸಿದಂತೆ. ಇಎಂಡಿಯನ್ನು ಆರ್ಟಟಿಎಸ್/ಎನ್ಇಎಫ್ಟ್/ಫಂಡ್ ಟ್ರಾನ್ಸ್ ಫರ್ ಮೂಲ್ ಇಂಡಸ್ ಇಂಡ್ ಬ್ಯಾಂಕ್ ಲಿ., ಖಾತಾ ಸಂ. 00043564604005, IFSC: INDB0000004					- ~		
ಬಿಡ್ ಹೆಚ್ಚಳ ರೂ.50,000/- (ಐವತ್ತು ಸಾವಿರ ರೂಪಾಯಿಗಳು ಮಾತ್ರ)							
				06/06/2022 ರಂದು ಬೆಳಿಗ್ಗೆ 11.00ರಿಂದ ಮಧ್ಯಾಹ್ನ 1.00 ಗಂಟೆ. ಸಂಪರ್ಕಿಸಬೇಕಾದವರು: ಶ್ರೀ ಮದನಕುಮಾರ್, 9962555312, ಅಧಿಕೃತ ಅಧಿಕಾರಿಗಳು, ಶ್ರೀ ವರದರಾಜ್, ಮೇ: 9966078652 vardaraj.devaraj@indusind.com.			
ಬಿಡ್ ಸಲ್ಲಿಕೆಗೆ ಕೊನೆ ದಿನಾಂಕ (ಇ-ಹರಾಜು) 0				09/06/2022 ರಂದು ಸಂಜೆ 04.00 ಗಂಟೆವರೆಗೆ			
ಹರಾಜಿನ ಮಾದರಿ ಇ-ಕ				ಇ–ಹರಾಜು			
ಭದ್ರತಾ	ಆಸ್ತಿ ವಿವರ			ವೃಕ್ತಿಗತ ಪ್ಲಾಟ್ ಗಳನ್ನು ಸರ್ವೆ ನಂ. 13, ನಾಗದೇವನಹಳ್ಳಿ ಗ್ರಾಮ, ಕೆಂಗೇರಿ, ಬೆಂಗಳೂರು ದಕ್ಷಿಣ ತಾಲೂಕು, ಬೆಂಗಳೂರು ಇಲ್ಲಿ ರಚನೆಯಾಗಿದೆ.			
ಕ್ರ.ಸಂಖ್ಯೆ	ಪ್ಲಾಟ್ ಸಂಖ್ಯೆ	ಖಾತಾ ಸಂಖ್ಯೆ	ವಿಸ್ತೀರ್ಣ	ಇಎಂಡಿ	ಮೀಸಲು ಬೆಲೆ		
1	11	578/537/20/11	1210.95	ರೂ.4,36,000.00 (ನಾಲ್ಕು ಲಕ್ಷ ಮೂವತ್ತಾರು ಸಾವಿರ ರೂಪಾಯಿಗಳು ಮಾತ್ರ)	ರೂ.43,60,000.00 (ನಲವತ್ತಮೂರು ಲಕ್ಷ ಅರುವತ್ತು ಸಾವಿರ ರೂಪಾಯಿಗಳು ಮಾತ್ರ)		
2	12	578/537/20/12	1210.95	ರೂ.4,36,000.00 (ನಾಲ್ಕು ಲಕ್ಷ ಮೂವತ್ತಾರು ಸಾವಿರ ರೂಪಾಯಿಗಳು ಮಾತ್ರ)	ರೂ.43,60,000.00 (ನಲವತ್ತಮೂರು ಲಕ್ಷ ಅರುವತ್ತು ಸಾವಿರ ರೂಪಾಯಿಗಳು ಮಾತ್ರ)		
3	13	578/537/20/13	1760	ರೂ.6,33,600.00 (ಆರು ಲಕ್ಷ ಮೂವತ್ಮೂರು ಸಾವಿರದ ಆರುನೂರು ರೂಪಾಯಿಗಳು ಮಾತ್ರ)	ರೂ.63,36,000.00 (ಅರುವತ್ತಮೂರು ಲಕ್ಷ ಮೂವತ್ತಾರು ಸಾವಿರ ರೂಪಾಯಿಗಳು ಮಾತ್ರ)		
4	14	578/537/20/14	1701	ರೂ.6,12,400.00 (ಆರು ಲಕ್ಷ ಹನ್ನೆರಡು ಸಾವಿರದ ನಾನ್ನೂರು ರೂಪಾಯಿಗಳು ಮಾತ್ರ)	ರೂ.61,24,000.00 (ಅರುವತ್ತೊಂದು ಲಕ್ಷ ಇಪ್ಪತ್ತನಾಲ್ಕು ಸಾವಿರ ರೂಪಾಯಿಗಳು ಮಾತ್ರ)		
5	31		1200.46	ರೂ.4,12,200.00 (ನಾಲ್ಕು ಲಕ್ಷ ಹನ್ನೆರಡು ಸಾವಿರದ ಇನ್ನೂರು ರೂಪಾಯಿಗಳು ಮಾತ್ರ)	ರೂ.41,22,000.00 (ನಲವತ್ತೊಂದು ಲಕ್ಷ ಇಪ್ಪತ್ತೆರಡು ಸಾವಿರ ರೂಪಾಯಿಗಳು ಮಾತ್ರ)		

ಮೇಲೆ ಹೆಸರಿಸಿದ ಸಾಲಗಾರರಿಗೆ / ಜಾಮೀನುದಾರರಿಗೆ ಇದು ನಿಯಮ 8(6) ರ ಭದ್ರತಾ ಹಿತಾಸಕ್ತಿ (ಜಾರಿ) ನಿಯಮಗಳು 2002 ರ ಅಡಿ ನೀಡಲಾಗುವ ಹದಿನೈದು (15) ದಿನಗಳ ಸೂಚನೆಯೂ ಆಗಿದೆ.

ಪ್ರತೀ ಆಸ್ತಿಯ ಇ–ಹರಾಜು/ಮಾರಾಟದ ವಿವರವಾದ ನಿಯಮ ಮತ್ತು ನಿಬಂಧನೆಗಳಿಗೆ ಮತ್ತು ಇತರೆ ವಿವರಗಳಿಗಾಗಿ ಬಿಡ್ ಸಲ್ಲಿಸುವ ಮುನ್ನ ಹೂರಕ ಭದ್ರತಾದಾರರ ವೆಬ್ಸ್ಟ್ರೆಟ್ ಅಂದರೆ, https://www.indusindbank.com ನಲ್ಲಿ ನೀಡಲಾದ ಲಿಂಕ್ ನ್ನು ಆಧಾರ ಮಾಡಿಕೊಳ್ಳ ಬಿಡ್ ದಾರರು ವೆಬ್ಸೈಟ್ https://www.bankeauctions.com ಗೆ ಸಹ ಭೇಟಿ ನೀಡಬಹುದು ದಿನಾಂಕ: 26.05.2022 ಸಹಿ/- ಅಧಿಕೃತ ಅಧಿಕಾರಿ

ಸ್ಥಳ: ಬೆಂಗಳೂರು

ಮಾನ್ಯ ಪ್ರಧಾನ 1ನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರ

ನ್ಯಾಯಾಲಯ ಜೆ.ಎಂ.ಎಫ್.ಸಿ ಕನಕಿಪುರ

ಸಿ.ಮಿಸ್ ನಂ. 512/2022

ಅರ್ಜಿದಾರರು : ಶ್ರೀಮತಿ ಸಾವಿತ್ರಮ್ಮ ಮತ್ತು 6 ಜನ

ಇತರರು ಕೊಂ ಲೇಟ್ ಪುಟ್ರಸೋಮಚಾರಿ ವಯಸ್ಸು 68

ವರ್ಷಗಳು, ವಾಸ: ಅರೆಕಟ್ಟೆದೊಡ್ಡಿ ಗ್ರಾಮ, ಸಾತನೊರು

ಇನ್ನೊಬ್ಬರು ಜನನ ಮತ್ತು ಮರಣದ ನೋಂದಣಿದಾರರು

ಕನಕಪುರ ಟೌನ್ ರಾಮನಗರ ಜಿಲ್ಲೆ. 2. ಗ್ರಾಮ ಲೆಕ್ಕಾಧಿಕಾರಿ ಅರೆಕಟ್ಟೆದೊಡ್ಡಿ ಗ್ರಾಮ, ಕಬ್ಬಾಳು ಅಂಚೆ, ಸಾತನೂರು

ಪ್ರಕಟಣೆ

ಹೋಬಳ, ಕನೆಕಪುರ ತಾಲ್ಲೂಕು, ರಾಮನಗರ ಜಿಲ್ಲೆ.

ತಿಳಿಯಪಡಿಸುವುದೇನೆಂದರೆ

ಹೋಬಳಿ, ಕನಕಪುರ ತಾಲ್ಲೂಕು, ರಾಮನಗರ ಜಿಲ್ಲೆ.

ಮತ್ತು ಚಿಎಂ ಎಪ್ ಒ ಕನಕಪುರ

ಇಂಡಸ್ಇಂಡ್ ಬ್ಯಾಂಕ್ ಲಿಮಿಟೆಡ್

ಇನ್ನೊಬ್ಬರು ಜನನ ಮತ್ತು ಮರಣದ ನೋಂದಣಿದಾರರು ಕನಕಪುರ ಟೌನ್ ರಾಮನಗರ ಜಿಲ್ಲೆ, 2. ಗ್ರಾಮ ಲೆಕ್ಕಾಧಿಕಾರಿ ಆರೆಕಟ್ಟೆದೊಡ್ಡಿ ಗ್ರಾಮ, ಕಬ್ಬಾಳು ಅಂಚೆ, ಸಾತನೂರು ಹೋಬಳ, ಕನೆಕಪುರ ತಾಲ್ಲೂಕು, ರಾಮನಗರ ಜಿಲ್ಲೆ. ಪ್ರಕಟಣೆ

ಮೇಲ್ಫಾಣಿಸಿರುವ ಅರ್ಜಿದಾರರು ಈ ಮೂಲಕ ತಿಳಿಯಪಡಿಸುವುದೇನೆಂದರೆ 1 ಮತು 2ನೇ 1ಅರ್ಜಿದಾರರ 1 ಮತ್ತು 2ನೇ 1ಅರ್ಜಿದಾರರ ಅತ್ತೆ ಮತ್ತು 3ರಿಂದ 7ನೇ ಅರ್ಜಿದಾರರ ಮಾವ ಮತ್ತು 3ರಿಂದ 7ನೇ ಅರ್ಜಿದಾರರ ತಂದೆ ಸಿದಾಚಾರಿ ತಾಯಿ ಗುರುಸಿದಮ ಕೊಂ ಲೇಟ್ ಸಿದಾಚಾರಿ ದಿನಾಂಕ: ಬಿನ್ ಲೇಟ್ ಸಿದಾಚಾರಿ ದಿನಾಂಕ: 11-02-2003 ರೆಂದು 28-12-1992 ರಂದು ರಾಮನಗರ ಜಿಲ್ಲೆ ಕನಕಪುರ ರಾಮನಗರ ಜಿಲ್ಲೆ ಕನಕಪುರ ತಾಲ್ಲೂಕು, ಸಾತನೂರು ತಾಲ್ಲೂಕು, ಸಾತನೂರು ಹೋಬಳಿ, ಅರೆಕಟ್ಟೆದೊಡ್ಡಿ ಹೋಬಳಿ, ಆರೆಕಟ್ಟೆದೊಡ್ಡಿ ಗ್ರಾಮದ ಮನೆಯಲ್ಲಿ ಮರಣ ಗ್ರಾಮದ ಮನೆಯಲ್ಲಿ ಮರಣ ಹೊಂದಿದ್ದು, ಇವರ ಮರಣಿ ಪ್ರಮಾಣ ಪತ್ರವನ್ನು ನೀಡುವಂತೆ ಎದುರುದಾರರಿಗೆ ಹೊಂದಿದು. ಇವರ ಮರಣ ಪ್ರಮಾಣ ಪತ್ರವನು ನೀಡುವಂತೆ ಎದುರುದಾರರಿಗೆ ನಿರ್ದೇಶನ ನೀಡುವಂತೆ ನಿರ್ದೇಶನ ನೀಡುವಂತೆ ಕೋರಿ, ಈ ಅರ್ಜಿ ಸಲ್ಲಿಸಿರುವುದು ಕೋರಿ, ಈ ಅರ್ಜಿ ಸಲ್ಲಿಸಿರುವುದು ಸರಿಯಷ್ಟೆ ಇವರ ಮರಣ ದಿನಾಂಕದ ಬಗ್ಗೆ ಯಾರದಾದರೂ ತಕರಾರೂ ಇದ್ದರೆ ಖುದ್ದಾಗಿ ಆಗಲಿ ಅಥವಾ ಅಧಿಕಾರ ಕೊಟ್ಟ ಸರಿಯಷೆ. ಇವರ ಮರಣ ದಿನಾಂಕದ ಬಗೆ ಯಾರದಾದರೂ ತಕರಾರೂ ಇದರೆ ಖುದಾಗಿ ಆಗಲಿ ಅಥವಾ ಅಧಿಕಾರ ಕೊಟ್ಟ ವಕೀಲರ ಮುಖಾಂತರವಾಗಲೀ ನ್ಯಾಯಾಲಯ ಮುಖಾಂತರವಾಗಲೀ ನಿಗಧಿಪಡಿಸಿದ 20-06-2022 ರ ಬೆಳಗ್ಗೆ ಸರಿಯಾಗಿ 11-00 ಘಂಟೆಗೆ ನ್ಯಾಯಾಲಯದ ಮುಂದೆ ಹಾಜರಾಗಿ ನಿಗಧಿಪಡಿಸಿದ 20-06-2022 ರ ಬೆಳಗ್ಗೆ ಸರಿಯಾಗಿ 11-00 ಘಂಟೆಗೆ ನ್ಯಾಯಾಲಯದ ಮುಂದೆ ಹಾಜರಾಗಿ ತಕರಾರು ಸಲ್ಲಿಸತಕ್ಕದ್ದು. ತಪ್ಪಿದಲ್ಲಿಯಾರದ್ದೂ ತಕರಾರು ತಕರಾರು ಸಲ್ಲಿಸತಕ್ಕದ್ದು, ತಪ್ಪಿದಲ್ಲಿ ಯಾರದ್ದೂ ತಕರಾರು ಇಲ್ಲವೆಂದು ಪರಿಗಣಿಸಿ ಉಲ್ಲೇಖಿತ ಪ್ರಕರಣವನ್ನು ಇತ್ಯರ್ಥ ಇಲ್ಲವೆಂದು ಪರಿಗಣಿಸಿ ಉಲ್ಲೇಖಿತ ಪ್ರಕರಣವನ್ನು ಇತ್ಯರ್ಥ ದಿನಾಂಕ 21-5-2022ರಂದು ನನ್ನ ಸಹಿ ಮತ್ತು ನ್ಯಾಯಾಧೀಶರ ಮೊಹರಿನಿಂದ ನೀಡಲಾಗಿದೆ.

ನ್ಯಾಯಾಧೀಶರ ಮೊಹರಿನಿಂದ ನೀಡಲಾಗಿದೆ. ನ್ಯಾಯಾಲಯದ ಆದೇಶದ ಮೇರೆಗೆ ಶಿರಸೇದಾರರು ಮಾನ್ಯ ಪ್ರಧಾನ ಸಿವಿಲ್ ನ್ಯಾಯಾಧೀಶರು, ಜೆಎಂಎಫ್ ಸಿ

ಶಿರಸೇದಾರರು ಮಾನ್ಯ ಪ್ರಧಾನ ಸಿವಿಲ್ ನ್ಯಾಯಾಧೀಶರು, ಜೆಎಂಎಫ್ ಸಿ ನ್ಯಾಯಾಲಯ ಕನಕಪುರ ಅರ್ಜಿದಾರರ ಪರ ವಕೀಲರು ರಾಮಚಂದ್ರ ರಾಮಚಂದ,

ನ್ಯಾಯಾಲಯದ ಆದೇಶದ ಮೇರೆಗೆ

ಮಾನ್ನ ಪ್ರಧಾನ 1ನೇ ಹೆಚುವರಿ ಸಿವಿಲ್ ನ್ಯಾಯಾಧೀಶರ ನ್ಯಾಯಾಲಯ ಜೆ.ಎಂ.ಎಫ್.ಸಿ ಕನಕಿಪುರ ಸಿ.ಮಿಸ್ ನಂ. 513/2022

ಅರ್ಜಿದಾರರು : ಶ್ರೀಮತಿ ಸಾವಿತ್ರಮ್ಮ ಮತ್ತು 6 ಜನ ಇತರರು ಕೊಂ ಲೇಟ್ ಪುಟ್ರಸೋಮಚಾರಿ ವಯಸ್ಸು 68 ವರ್ಷಗಳು, ವಾಸ: ಅರೆಕಟ್ಟೆದೊಡ್ಡಿ ಗ್ರಾಮ, ಸಾತನೊರು ಹೋಬಳಿ, ಕನಕಪುರ ತಾಲ್ಲೂಕು, ರಾಮನಗರ ಜಿಲ್ಲೆ.

ಅರ್ಜಿದಾರರು ತಿಳಿಯಪಡಿಸುವುದೇನೆಂದರೆ. ನ್ಯಾಯಾಲಯ ಮುಂದುವರೆಸಿ ಇತ್ಸರ್ಥ ಗೊಳಿಸಲಾಗುವುದು.

ದಿನಾಂಕ 21-5-2022ರಂದು ನನ್ನ ಸಹಿ ಮತ್ತು ಶಿರಸೆದಾರರು. ಎಫ್.ಸಿ. ನ್ಯಾಯಾಲಯ, ಕನಕಮರ ಅರ್ಜಿದಾರರ ಪರ ವಕೀಲರು ಕಾತಂರಾಜು ಎಸ್ ನ್ಯಾಯಾಲಯ ಕನಕಪುರ ವಕೀಲರು ಅರ್ಜಿದಾರರ ಪರ ವೆಕೀಲರು

ಮಾನ್ಯ 2ನೇ ಅಪರ ಸಿವಿಲ್ ನ್ಯಾಯಾಧೀಶರ ನ್ಯಾಯಾಲಯ ಸಿ.ಮಿಸ್.ನಂ.613/2022

ಅರ್ಜಿದಾರರು: ಶ್ರೀಮತಿ. ವೆಂಕಟಮ್ಮ ಕೋಂ ಲೇಟ್ ತಿಮ್ನೇಗೌಡ ಬಿನ್ ಲೇಟ್ ತಿಮ್ನೇಗೌಡ ವಯಸ್ಸು 85 ವರ್ಷ ವಿಳಾಸ: ಕೆರಳಾಳುಸಂದ್ರ ಗ್ರಾಮ ಕಸಬಾ ಹೋಬಳಿ, ಕನಕಮರ ತಾಲ್ಲೂಕು, ರಾಮನಗರ ಜಿಲ್ಲೆ. ಮತ್ತು 5 ಜನ ಇತರರು.

ಪ್ರತಿ ಅರ್ಜಿದಾರರು: 1. ಜನನ ಮತ್ತು ಮರಣ ನೊಂದಣಿ ಅಧಿಕಾರಿಗಳು, ತಹಶೀಲ್ದಾರ್ ಕನಕಮರ, ಕನಕಮರ ತಾಲ್ಲೂಕು, ವೃತ್ತ ಕಸಬಾ ಹೋಬಳಿ, ಕನಕಮರ ತಾಲ್ಲೂಕು, ರಾಮನಗರ ಜಿಲ್ಲೆ.

ಅರ್ಜಿದಾರರು ಮೇಲ್ವಾಣಿಸಿರುವ ಅರ್ಜಿದಾರರುಗಳ ತಾಯಿಯವರಾದ ಶ್ರೀಮತಿ ಹೊನ್ನಮ್ಮ ಕೋಂ ಲೇಟ್ ತಿಮ್ಮೇಗೌಡ ರವರು, ರಾಮನಗರ ಜಿಲ್ಲೆ, ಕನಕಪುರ ತಾಲ್ಲೂಕು, ಕಸಬಾ ಹೋಬಳಿ, ಆನಮಾನಹಳ್ಳಿ ಗ್ರಾಮದಲ್ಲಿ ದಿನಾಂಕ 10.07.1975 ರಂದು ಮರಣ ಹೊಂದಿದ್ದು, ಇವರ ಮರಣ ಪ್ರಮಾಣ ಪತ್ರವನ್ನು ನೀಡುವಂತೆ ಎದುರುದಾರ ರಿಗೆ ನಿರ್ದೇಶನ ನೀಡುವಂತೆ ಕೋರಿ ಈ ಪ್ರಕರಣವನ್ನು ಸಲ್ಲಿಸಿದ್ದು, ಇವರ ಮರಣ ದಿನಾಂಕದ ಬಗ್ಗೆ ಯಾರಾದರೂ ತಕರಾರು ಇದ್ದರೆ ಮಿದ್ದಾಗಿ ಆಗಲಿ ಅಥವಾ ಅಧಿಕಾರ ಕೊಟ ವಕೀಲರ ಮುಖಾಂತರವಾಗಲೀ ನಾಯಾಲಯ ಬೆಳಿಗ್ಗೆ ಸರಿಯಾಗಿ 11=00 ಘಂಟೆಗೆ ನ್ಯಾಯಾಲಯದ ಮುಂದೆ

ನ್ಯಾಯಾಲಯದ ಮೊಹರಿನೊಂದಿಗೆ ಹೊರಡಿಸಲಾಗಿದೆ. ಮಾನ್ಯ ನ್ಯಾಯಾಲಯದ ಆದೇಶದ ಮೇರೆಗೆ ಮಾನ್ಯ 2ನೇ ಅಪರ ಸಿವಿಲ್ ನ್ಯಾಯಾಧೀಶರು ಮತ್ತು ಜೆ.ಎಂ.

ಹಾಜರಾಗಿ ತಕರಾರು ಸಲ್ಲಿಸತಕ್ಷದ್ದು, ತಪ್ಪಿದಲ್ಲಿ ಯಾರದೂ ತಕರಾರೂ ಇಲ್ಲವೆಂದು ಪರಿಗಣಿಸಿ ಉಲ್ಲೇಖಿತ ಪ್ರಕರಣವನು 2022ರ ಮೇ 25ನೇ ತಾರೀಖು ಈ ದಿವಸ ನನ್ನ ಸಹಿ ಮತ್ತು 2022ರ ಮೇ 25ನೇ ತಾರೀಖು ಈ ದಿವಸ ನನ್ನ ಸಹಿ ಮತ್ತು ನ್ಯಾಯಾಲಯದ ಮೊಹರಿನೊಂದಿಗೆ ಹೊರಡಿಸಲ್ಲಾಗಿದೆ.

ಸ್ಥಳ : ಕನಕಮರ ದಿನಾಂಕ: 24.05.2022

ಮಾನ್ಯ 2ನೇ ಅಪರ ಸಿವಿಲ್ ನ್ಯಾಯಾಧೀಶರ ನ್ಯಾಯಾಲಯ ಮತ್ತು ಜೆ.ಎಂ.ಎಫ್.ಸಿ, ಕನಕಮರ

ಸಿ.ಮಿಸ್.ನಂ.612/2022 ಅರ್ಜಿದಾರರು: ಶ್ರೀಮತಿ. ವೆಂಕಟಮ್ಮ ಕೋಂ ಲೇಟ್ ತಿಮ್ಮೇಗೌಡ ಬಿನ್ ಲೇಟ್ ತಿಮ್ಮೇಗೌಡ ವಯಸ್ಸು 85 ವರ್ಷ ವಿಳಾಸ: ಕೆರಳಾಳುಸಂದ್ರ ಗ್ರಾಮ ಕಸಬಾ ಹೋಬಳಿ, ಕನಕಮರ ತಾಲ್ಲೂಕು, ರಾಮನಗರ ಜಿಲ್ಲೆ ಮತ್ತು 5 ಜನ ಇತರರು.

ರಾಮನಗರ ಜಿಲ್ಲೆ 2. ಗ್ರಾಮ ಲೆಕ್ಕಾಧಿಕಾರಿಗಳು, ಬರಡನಹಳ್ಳಿ ವೃತ್ತ ಕಸಬಾ ಹೋಬಳಿ, ಕನಕಮರ ತಾಲ್ಲೂಕು, ರಾಮನಗರ ಜಿಲ್ಲೆ.

ಮೇಲ್ವಾಣಿಸಿರುವ ಅರ್ಜಿದಾರರು ತಿಳಿಯಪಡಿಸುವುದೇನೆಂದರೆ, ಅರ್ಜಿದಾರರುಗಳ ತಿಳಿಯಪಡಸುವುದೇನಿಂದರೆ, ಆರ್ವಹಾರಿಯಗಳ ತಂದೆಯವರಾದ ಶ್ರೀ ತಿಮ್ಮೇಗೌಡ ಬಿನ್ ಲೇಟ್ ಮುನಿವೆಂಕಟೇಗೌಡರವರು, ರಾಮನಗರ ಜಿಲ್ಲೆ, ಕನಕಮರ ತಾಲ್ಲೂಕು, ಕಸಬಾ ಹೋಬಳಿ, ಆನಮಾನಹಳ್ಳಿ ಗಾಮದಲ್ಲಿ ದಿನಾಂಕ 03.08.1974 ರಂದು ಮರಣ ಹೊಂದಿದ್ದು, ಇವರ ಮರಣ ಪ್ರಮಾಣ ಪತ್ರವನ್ನು ನೀಡುವಂತೆ ಎದುರುದಾರ-ರಿಗೆ ನಿರ್ದೇಶನ ನೀಡುವಂತೆ ಕೋರಿ ಈ ಪ್ರಕರಣವನ್ನು ಸಲ್ಲಿಸಿದ್ದು, ಇವರ ಮರಣ ದಿನಾಂಕದ ಬಗ್ಗೆ ಯಾರಾದರೂ ತಕರಾರು ಇದ್ದರೆ ಖುದ್ದಾಗಿ ಆಗಲಿ ಅಥವಾ ಅಧಿಕಾರ ಕೊಟ ವಕೀಲರ ಮುಖಾಂತರವಾಗಲೀ ನಾಯಾಲಯ ನಿಗಧಿಪಡಿಸಿದ ದಿನಾಂಕದಂದು ಅಂದರೆ, 18.06.2022 ಕ ಬೆಳಿಗ್ಗೆ ಸರಿಯಾಗಿ 11=00 ಘಂಟೆಗೆ ನ್ಯಾಯಾಲಯದ ಮುಂದೆ ಹಾಜರಾಗಿ ತಕರಾರು ಸಲ್ಲಿಸತಕ್ಕದ್ದು, ತಪ್ಪಿದಲ್ಲಿ ಯಾರದ್ಗೂ ತಕರಾರೂ ಇಲ್ಲವೆಂದು ಪರಿಗಣಿಸಿ ಉಲ್ಲೇಖಿತ ಪ್ರಕರಣವನ್ನು ಯಂದುವರೆಸಿ^ಇಇತ್ಕರ್ಥ ಗೊಳಿಸಲಾಗುವುದು.

ಮಾನ್ಯ ನ್ಯಾಯಾಲಯದ ಆದೇಶದ ಮೇರೆಗೆ ಮಾನ್ಯ 2ನೇ ಅಪರ ಸಿವಿಲ್ ನ್ಯಾಯಾಧೀಶರು ಮತ್ತು ಜೆ.ಎಂ. ಎಫ್.ಸಿ. ನ್ಯಾಯಾಲಯ, ಕನಕಮರ

ಅರ್ಜಿದಾರರ ಪರ ವಕೀಲರು ಕಾತಂರಾಜು ಎಸ್ ವಕೀಲರು ಸ್ಥಳ : ಕನಕಮರ ದಿನಾಂಕ: 24.05.2022

ಅನುಬಂಧ ۱۷ [ನೋಡಿ ನಿಯಮ 8 (1)] ಸ್ವಾಧೀನ ಸೂಚನೆ (ಸ್ಥಿರ ಆಸ್ತಿಗಾಗಿ)

ಈ ಕಾರಣದಿಂದ:

ಇಂಡಿಯಾಬುಲ್ಸ್ ಹೌಸಿಂಗ್ ಫೈನಾನ್ಸ್ ಲಿಮಿಟೆಡ್ (CIN:L65922DL2005PLC136029) ನ 9ಧಿಕಾರ ಕೊಟ್ಟಿರುವ ಅಧಿಕಾರಿಯ ಹಸ್ತಾಕ್ಷರವಿರುವ ಐಹಿಕತೆ ಮತ್ತು ಪುನರ್ ನಿರ್ಮಾಣ ಮತ್ತು ಫ಼ೈನಾನ್ಸ್ ನ ಸಾಲ ತೀರಿಸಲು ಇರುವ ಸ್ವತ್ತು ಮತ್ತು ಎನ್ಪೊರ್್ಕ್ಮಾಂಟ್ ಅಫ್ ಸೆಕ್ಕೂರಿಟಿಸ್ ಆಕ್ಟ್ 2002 ಮತ್ತು ಅಧಿಕಾರದ ಪ್ರಯೋಗ ಮಾಡುವಿಕೆಯ ಸೆಕ್ಷನ್ 13 (12) ನಿಯಮ 3 ರ ಸೆಕ್ಯೂರಿಟಿಸ್ (ಎನ್ಫೊರ್ರ್ಸ್ಮಾಂಟ್) ನಿಯಮ, 2002 ದೊಂದಿಗೆ ಓದಿರಿ. ಬೇಡಿಕಯ ಸೂಚನೆ ಮುಲಕ ಪ್ರಕಟಿಸಿದ ತಾರೀಖು **14.05.2021** ರಂದು ಕರೆದು ಸಾಲಗಾರ **ಶೆಲ್ಡನ್ ಕ್ಲೇಟೋನ್ ಮಾವೆರ್ ಮತ್ತು ಪೂಜಾ** ಸಹಾ ನೋಟಿಸಿನಲ್ಲಿ ಹೇಳಿರುವಂತೆ ಮರುಪಾವತಿಸಬೇಕಾದ **ರೂ. 46,79,560.69 (ರೂಪಾಯಿ ನಲ್ಲ** ಆರು ಲಕ್ಷದ ಎಪ್ಪತ್ತ ಒಂಬತ್ತು ಸಾವಿರದ ಐದು ನೂರ ಅರುವತ್ತು ಮತ್ತು ಪೈಸೆ ಅರುವತ್ತ ಒಂಬತ್ತು ಮಾತ್ರ) ಸಾಲ ಖಾತೆ ನಂ. HHLSKN00424709 ಈ ಲೋನ್ ಅಕೌಂಟ್**ಗೆ ಸಂಬಂಧಿಸಿದಂತ, ಹೇಳಲಾಗಿರು**ವ ನೋಟಿಸ್ ನಿಮ್ಮನ್ನು ತಲುಪಿ 60 ದಿನಗಳಾಗುವುದರೊಳಗೆ **30.04.2021** ರ ವರೆಗಿನ ಮೊತ್ತ ಮತ್ತು ಅದರ ಮೇಲಿನ ಬಡ್ಡಿ

ಸಾಲಗಾರರು ಸಾಲ ಮರುಪಾವತಿಸಲು ವಿಫಲವಾದ ಕಾರಣ ಕೆಳಗೆ ತಿಳಿಸಿರುವ **ಆಸ್ತಿಯ ಸಾಧೀನ**ವನು ಆಧಿಕಾರ ಪ್ರಯೋಗ ಮಾಡುವ ಸೆಕ್ಷನ್ 13(4)ರ ಆಕ್ಟ್ರ್ ನಿಯಮ 8 ರೂಂದಿಗೆ ಓದಿ ತಿಳಿಸಿರುವ ನಿಯಮದ ಪ್ರಕಾರ ದಿನಾಂಕ **23.05.2022** ರಂದು ಮಾಡಲಾಗಿದೆ ಎಂದು ಸಾಲಗಾರನಿಗೆ ಮತ್ತು ಸಾರ್ವಜನಿಕವಾಗಿ ತಿಳಿಯಪಡಿಸಲಾಗುವುದು

ಪ್ರತ್ಯೇಕವಾಗಿ ಸಾಲಗಾರರಿಗೆ ಮತ್ತು ಸರ್ವಸಾಮಾನ್ಯವಾದ ಸಾರ್ವಜನಿಕರ ಎಚ್ಚರಿಕೆಗಾಗಿ ಯಾವುದೇ ತರಹದ ಅಸ್ತಿ ವ್ಯವಹಾರವು ಮಾಡದಿರಲು ಮತ್ತು ಆಸ್ತಿಯಲ್ಲಿನ ಯಾವುದೇ ವ್ಯವಹಾರವು ಇಂಡಿಯಾಬುಲ್ಸ್ ಹೌಸಿಂಗ್ ಫೈನಾನ್ಸ್ ಲಿಮಿಟೆಡ್ನ ಬಾಕಿ ಇರುವ ಮೊತ್ತ ರೂ. 46,79,560.69 (ರೂಪಾಯಿ ನಲ್ವತ್ತ ಆರು ಲಕ್ಷದ ಎಪ್ಪತ್ತ ಒಂಬತ್ತು ಸಾವಿರದ ಐದು ನೂರ ಅರುವತ್ತು ಮತ್ತು ಪೈಸೆ **ಅರುವತ್ತ ಒಂಬತ್ತು ಮಾತ್ರ) 30.04.2021** ವರೆಗಿನ ಮೊತ್ತ ಮತ್ತು ಜೊತೆಗೆ ಅದರ ಮೇಲಿನ ಬಡ್ಡಿಗೆ

ಸೆಕ್ಯೂರ್ಡ್ ಆಸ್ತಿಗಳನ್ನು ರಿಡೀಮ್ ಮಾಡಲು ಉಪಲಬ್ದವಿರುವ ಸಮಯದ ಬಗ್ಗೆ ಸಾಲಗಾರರ ಗಮನವನ್ನು ಕಾಯ್ದೆಯ ಸೆಕ್ಷನ್ 13ರ ಉಪ-ಸೆಕ್ಷನ್ (8) ಪ್ರಾವಧಾನಗಳತ್ತ ಸೆಳೆಯಲಾಗುತ್ತದೆ.

ಸ್ಥಿರಾಸ್ತಿಯ ವರ್ಣನೆ

ಫ್ಲ್ಯಾಟ್ ನಂ. 205, ಟವರ್ ನಂ.ಎನ್ 4, 2ನೇ ಮಹಡಿ, "ಗೋದ್ರೆಜ್ ಇಟರ್ನಿಟಿ", ಸರ್ವೆ ನಂ 18/1ಎ, ಮಲ್ಲಸಂದ್ರ ಗ್ರಾಮ, ಉತ್ತರಾಹಳ್ಳಿ ಹೋಬಳಿ, ಬೆಂಗಳೂರು, ಕರ್ನಾಟಕ, ಬೆಂಗಳೂರು ಗ್ರಾಮಾಂತರ, ಬೆಂಗಳೂರು-560062, ಕರ್ನಾಟಕ ಮತ್ತು ಅದು ಈ ಕೆಳಗಿನಂತೆ ಸುತ್ತುವರಿಯಲ್ಪಟ್ಟಿದೆ :

ಪೂರ್ವ: ಹಕುಪತ್ರದ ಪ್ರಕಾರ ಉತ್ತರ : ಹಕ್ಕುಪತ್ರದ ಪ್ರಕಾರ

ದಕ್ಷಿಣ : ಹಕ್ಕುಪತ್ರದ ಪ್ರಕಾರ ಅಧಿಕಾರವಿರುವ ಅಧಿಕಾರಿ ದಿನಾಂಕ: 23.05.2022 ಸ್ಥಳ : ಬೆಂಗಳೂರು

ಇಂಡಿಯಾಬುಲ್ಸ್ ಹೌಸಿಂಗ್ ಫೈನಾನ್ಸ್ ಲಿಮಿಟೆಡ್

ಪಶ್ಚಿಮ: ಹಕ್ಕುಪತ್ರದ ಪ್ರಕಾರ

ಮಾನ್ಯ ಪ್ರಧಾನ ಸಿವಿಲ್ ನ್ಯಾಯಾಧೀಶರ ನ್ಯಾಯಾಲಯ ಮತ್ತು ಜಿ.ಎಂ.ಎಫ್.ಸಿ, ಕನಕಪುರ ಸಿ.ಮಿಸ್.ನಂ.597/2022 **ಅರ್ಜಿದಾರರು:** ಶ್ರೀಮತಿ. ಪಾರ್ವತಮ್ಮ ಕೋಂ ಲೇಟ್ ರುದ್ರಪ್ಪ ವಯಸ್ಸು 78 ವರ್ಷ ವಿಳಾಸ: ಹುಳಗೊಂಡನಹಳಿ ಗ್ರಾಮ ಹಾರೋಹಳ್ಳಿ ಹೋಬಳಿ, ಕನಕಪುರ ತಾಲ್ಲೂಕು

ಪ್ರತಿ ಅರ್ಜಿದಾರರು: 1. ಜನನ ಮತ್ತು ಮರಣ ನೊಂದಣಿ ಅಧಿಕಾರಿಗಳು, ತಹಶೀಲ್ದಾರ್ ಕನಕಮರ, ಕನಕಮರ ತಾಲ್ಲೂಕು, ತಾಲ್ಲೂಕು, ರಾಮನಗರ ಜಿಲ್ಲೆ. 2. ಗ್ರಾಮ ಲೆಕ್ಕಾಧಿಕಾ– ರಿಗಳು, ಮೇಡಮಾರನಹಳ್ಳಿ ವೃತ್ತ ಹಾರೋಹಳ್ಳಿ ಹೋಬಳಿ, ಕನಕಮರ ತಾಲ್ಲೂಕು, ರಾಮನಗರ ಜಿಲ್ಲೆ.

ಪಕಟಣೆ ಮೇಲ್ಕಾಣಿಸಿರುವ ಅರ್ಜಿದಾರರು ತಿಳಿಯಪಡಿಸುವುದೇನೆಂದರೆ. ಅರ್ಜಿದಾರರ ಗಂಡನಾದ ಶೀ ರುದ್ರಪ್ಪ ಬಿನ್ ಲೇಟ್ ಮುನೀರೇಗೌಡರವರು, ರಾಮನಗರ ಜಿಲ್ಲೆ, ಕನಕಮರ ತಾಲ್ಲೂಕು, ಹಾರೋಹಳ್ಳಿ ಹೋಬಳಿ, ್ಲಿ ಮೇಡಮಾರನಹಳ್ಳಿ ಅಂಚೆ, ಹುಳಗೊಂಡನಹಳ್ಳಿ ಗ್ರಾಮದಲ್ಲಿ ದಿನಾಂಕ 09.11.2005 ರಂದು ಮರಣ ಹೊಂದಿದ್ದು. ಇವ ಮರಣ ಪ್ರಮಾಣ ಪತ್ರವನ್ನು ನೀಡುವಂತೆ ಎದುರುದಾರ ರಿಗೆ ನಿರ್ದೇಶನ ನೀಡುವಂತೆ ಕೋರಿ ಈ ಪ್ರಕರಣವನು ಸಲಿಸಿದ್ದು, ಇವರ ಮರಣ ದಿನಾಂಕದ ಬಗ್ಗೆ ಯಾರಾದರು ತಕರಾರು ಇದ್ದರೆ ಖುದ್ದಾಗಿ ಆಗಲಿ ಅಥವಾ ಅಧಿಕಾರ ಕೊಟ್ಟ ವಕೀಲರ ಮುಖಾಂತರವಾಗಲೀ ನ್ಯಾಯಾಲಯ ನಿಗಧಿಪಡಿಸಿದ ದಿನಾಂಕದಂದು ಅಂದರೆ, 06.06.2022 ರ ಬೆಳಿಗೆ ಸರಿಯಾಗಿ 11=00 ಘಂಟೆಗೆ ನ್ಯಾಯಾಲಯದ ರ ಬಳ್ಳಾಗ ಸಂಯಾಣ 11=00 ಭಂಪಾಗ ಸೃತ್ಯಯಾಂತಯದ ಮುಂದೆ ಹಾಜರಾಗಿ ತಕರಾರು ಸಲ್ಲಿಸತಕ್ಕದ್ದು, ತಪ್ಪಿದಲ್ಲಿ ಯಾರದ್ದೂ ತಕರಾರೂ ಇಲ್ಲವೆಂದು ಪರಿಗಣಿಸಿ ಉಲ್ಲೇಖಿತ ಪ್ರಕರಣವನ್ನು ಮುಂದುವರೆಸಿ ಇತ್ಯರ್ಥ ಗೊಳಿಸಲಾಗುವುದು. 2022ರ ಮೇ 23ನೇ ತಾರೀಖು ಈ ದಿವಸ ನನ್ನ ಸಹಿ ಮತ್ತು

ಮಾನ್ಯ ನ್ಯಾಯಾಲಯದ ಆದೇಶದ ಮೇರೆಗೆ ಮಾನ್ಯ ಪ್ರಧಾನ ಸಿವಿಲ್ ನ್ಯಾಯಾಧೀಶರು ಮತ್ತು ಜೆ.ಎಂ. ಎಫ್.ಸಿ. ನ್ಯಾಯಾಲಯ, ಕನಕಪುರ ಅರ್ಜಿದಾರರ ಪರ ವಕೀಲರು ಕಾತಂರಾಜು ಎಸ್

ನ್ಯಾಯಾಲಯದ ಮೊಹರಿನೊಂದಿಗೆ ಹೊರಡಿಸಲಾಗಿದೆ.

ವಕೀಲರು ಸ್ಥಳ : ಕನಕಮರ ದಿನಾಂಕ: 23.05.2022

AXISCADES

(₹ In Lacs)

AXISCADES Technologies Limited (formerly AXISCADES Engineering Technologies Limited) CIN NO: L72200KA1990PLC084435 Regd. Office: Block C, Second Floor, Kirloskar Business Park, Bengaluru - 560024, Karnataka, India

Website: www.axiscades.com, Email: info@axiscades.com, Tel: +91 80 4193 9000, Fax: +91 80 4193 9099 Statement of audited consolidated financial results for the quarter and year ended March 31, 2022

Particulars	Quarter ended			Year Ended	
	March 31, 2022	December 31, 2021	March 31, 2021	March 31, 2022	March 31, 2021
	(Audited)	(Unaudited)	(Audited)	(Audited)	(Audited)
Total Income	19,555.63	17,020.03	15,199.57	61,940.02	53,830.73
Profit before non-controlling interest / share in net profit / (loss) of associate / Exceptional items	2,044.62	1,039.42	1,230.58	3,891.56	2,997.10
Profit / (Loss) before tax and non controlling interest	1,840.06	1,027.37	(749.90)	3,676.40	(1,037.94)
Profit / (Loss) after tax	1,064.70	792.61	(1,050.63)	2,267.91	(2,120.55)
Total comprehensive income / (loss) for the period / year	1,272.94	802.93	(971.25)	2,591.87	(1,747.07)
Equity Share Capital	1,897.23	1,889.51	1,889.51	1,897.23	1,889.51
Other Equity	-		-	31,229.08	27,971.44
Earnings Per Share (of Rs. 5/- each) (for continuing and discontinued operations) -					
1. Basic:	2.78	2.07	(2.81)	5.86	(5.74)
2. Diluted:	2.68	2.02	(2.81)	5.76	(5.74)

- In terms of Regulation 33 of the SEBI (Listing Obligations and Disclosure Requirements) Regulations 2015, the aforesaid Statement of audited consolidated financial results for the quarter and year ended March 31, 2022 of the AXISCADES Technologies Limited (formerly AXISCADES Engineering Technologies Limited) (the "Holding Company"), its subsidiaries (the Holding Company and its subsidiaries together hereinafter referred to as "the Group") and its associate has been reviewed by the Audit Committee and approved by the Board of Directors at their meeting held on May 24, 2022. The aforesaid consolidated financial results for the quarter and year ended March 31, 2022 have been audited by the statutory auditors of the Company.
- The audited consolidated financial results have been prepared in accordance with the recognition and measurement principles laid down in the applicable Indian Accounting Standards ("Ind AS") as prescribed under Section 133 of the Companies Act, 2013, as amended read with relevant rules thereunder and in terms of Regulation 33 of the SEBI (Listing Obligations and Disclosure Requirements) Regulations, 2015, as amended and SEBI Circular No CIR/CFD/CMD1/44/2019 dated March 29, 2019.
- The comparative figures have been regrouped / reclassified, where necessary, to conform to this quarter's/year's classification as per the ammendment in Schedule III of the Companies Act 2013 tion on Standalone Financial Results is as follows:

Particulars		Quarter ended			Year Ended	
	March 31, 2022	December 31, 2021	March 31, 2021	March 31, 2022	March 31, 2021	
	(Audited)	(Unaudited)	(Audited)	(Audited)	(Audited)	
Income from Operations (Turnover)	5,175.85	5,267.38	3,277.92	18,402.64	13,516.58	
Profit / (Loss) before tax	809.11	211.13	(3,840.08)	355.40	(6,415.81)	
Profit / (Loss) after tax	792.07	199.57	(3,798.21)	307.88	(6,324.81)	
Total Comprehensive Profit /(Loss) for the period / year ended	811.63	214.10	(3,833.82)	346.58	(6,197.89)	

5. The above audited standalone financial results of the Company are available on the Company's website (www.axiscades.com) and also on the website of BSE (www.bseindia.com) and NSE (www.nseindia.com), where the shares of the Company are listed.

Place : Bangalore Date : May, 24, 2022

For AXISCADES Technologies Limited Sd/- Arun Krishnamurthi, CEO & Managing Director ನೋಕಿಯಾ, ಪೇ ಪಾಲ್ ಮುಖ್ಯಸ್ಥರೊಂದಿಗೆ ಚರ್ಚೆ

ಎಂಜಿನಿಯರಿಂಗ್ ಕಾಲೇಜು, ವಿವಿಗಳ ಉನ್ನತೀಕರಣಕ್ಕೆ ಕೈಜೋಡಿಸಿ: ಸಿಎಂ

ದಾವೋಸ್: ಸಾಂಸ್ಥಿಕ ಸಾಮಾಜಿಕ ಹೊಣೆ ಗಾರಿಕೆಯ (ಸಿಎಸ್ಆರ್) ಕಾರ್ಯಕ್ರಮಗಳಡಿ ರಾಜ್ಯದ ಕೆಲವು ಎಂಜಿನಿಯರಿಂಗ್ ಕಾಲೇಜು ಹಾಗೂ ವಿಶ್ವವಿದ್ಯಾಲಯ ಗಳ ಉನ್ನತೀಕರಣ ಯೋಜನೆ ಹಮ್ಮಿಕೊಳ್ಳುವಂತೆ ಆಕ್ಕಿಸ್ ಬ್ಯಾಂಕ್ ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಲಹೆ ನೀಡಿದ್ದಾರೆ.

ಸ್ವಿಟ್ಜರ್ಲೆಂಡ್ ದಾವೋಸ್ ನಲ್ಲಿ ನಡೆಯುತ್ತಿರುವ ವಿಶ್ವ ಆರ್ಥಿಕ ಶೃಂಗಸಭೆಯಲ್ಲಿ ಬುಧವಾರ ಆಕ್ಕಿಸ್ ಬ್ಯಾಂಕ್ ನ ವ್ಯಸ್ಥಾಪಕ ನಿರ್ದೇಶಕ ಹಾಗೂ ಸಿಇಓ ಅಮಿತಾಬ್ ಚೌಧರಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು

ಸಿಎಸ್ಆರ್ ನಿಧಿಯಡಿ ಆಕಿಸ್ ಬ್ಯಾಂಕ್ ಹಾಗೂ ಕರ್ನಾಟಕ ಸರಕಾರದ ಸಹಯೋಗದಲ್ಲಿ ಹಲವು ಯೋಜನೆಗಳನ್ನು ಕೈಗೊಳ್ಳಲು ಅವಕಾಶವಿದೆ. ಅದರ ಮೂಲಕ ಕೆಲವು ಎಂಜಿನಿಯರಿಂಗ್ ಕಾಲೇಜು ಮತ್ತು ವಿಶ್ವವಿದ್ಯಾಲಯಗಳ ಉನ್ನತೀಕರಣ

ಇದೇ ವೇಳೆ ನೋಕಿಯಾ ಸಂಸ್ತೆಯ ಉನ್ನತಾಧಿಕಾರಿಗ ಳೊಂದಿಗೆ ಚರ್ಚಿಸಿದ ಸಿಎಂ ಬೊಮ್ಮಾಯಿ, ಕರ್ನಾಟಕದಲ್ಲಿ ಟೆಲಿಕಾಂ ಉತ್ಪನ್ನಗಳ ಉತ್ಪಾದನೆಯ ಅವಕಾಶಗಳನ್ನು ಬಳಸಿಕೊಳ್ಳಲು ಮನವಿ ಮಾಡಿದರು. ನೋಕಿಯಾ ಸಂಸ್ಥೆ ಬೆಂಗಳೂರು ನಗರದಲ್ಲಿ ಅತಿದೊಡ್ಡ ಸಂಶೋಧನಾ ಕೇಂದ್ರ ಹೊಂದಿದೆ. ಇಲ್ಲಿ 5ಜಿ, ಅಡ್ರಾನ್

್ಷಡ್ 5ಜಿ ಮತ್ತು 6ಜಿ ತಾಂತ್ರಿಕತೆಯ ಬಗ್ಗೆ ಸಂಶೋಧನೆ ಕೈಗೊಳ್ಳಲಾಗಿದ್ದು, 7000 ಕ್ಕೂ ಹೆಚ್ಚು ಸಂಶೋ ಧಕರು ಇಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಹೀಗಾಗಿ ಇದನ್ನು ವಿಸ್ತರಿಸಲು ವಿಫುಲ ಅವಕಾಶಗಳಿವೆ ಎಂದರು.

ಇದಲ್ಲದೆ ಆನ್ಲೈನ್ ಪಾವತಿಗಳ ಸಂಸ್ಥೆ ಯಾದ ಪೇ ಪಾಲ್ ಮುಖ್ಯಸ್ಥರೊಂ ದಿಗೂ ಸಮಾಲೋಚನೆ ನಡೆಸಿದ ಮುಖ್ಯಮಂತ್ರಿ, ಕರ್ನಾಟಕದಲ್ಲಿ 🎏 🌇 ಹೂಡಿಕೆಗಳ ಬಗ್ಗೆ ಚರ್ಚಿಸಿದರು.

ಎಲೆ ಪ್ರಶ್ನೆ ಕೇಳಿದವರನ್ನು ಬಂಧಿಸಬೇಕು

ನಿ ವಿಶ್ವವಾಣಿ ಸುದ್ದಿಮನೆ ಬೆಂಗಳೂರು

ಸರಕಾರದ ವಿಚಾರದಲ್ಲಿ ಭವಿಷ್ಯ ಹೇಳುವವರನ್ನು, ಶಕುನ ಕೇಳುವವರನ್ನು ರಾಜ್ಯ ಸರಕಾರ ಕೂಡಲೇ ಬಂಧಿಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.

ಕೆ.ಶಿವಕುಮಾರ್ ಆಗ್ರಹಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಳುವವರು, ಶಕುನ ಜ್ಯೋತಿಷ್ಯ ಕೇಳುವವರಿಗೆ

ನಾವು ಅಡ್ಡಿ ಮಾಡುವುದಿಲ್ಲ. ಇದೆಲ್ಲವೂ ವೈಯಕ್ತಿಕ ವಿಚಾರವಾಗಿದ್ದು, ಸಾರ್ವಜನಿಕ ವಿಚಾರವಲ್ಲ. ಅನಗತ್ಯ ಗೊಂದಲ ಸೃಷ್ಟಿಸುವುದನ್ನು ನಾನು ಖಂಡಿಸುತ್ತೇನೆ. ಈ ವಿಚಾರದಲ್ಲಿ ಸರಕಾರ, ಪೊಲೀಸ್ ಅಧಿಕಾರಿಗಳು ಕೂಡಲೇ ಮಧ್ಯಪ್ರವೇಶಿಸಬೇಕು. ಸರಕಾರಿ ವಿಚಾರದಲ್ಲಿ ಭವಿಷ್ಯ ಹೇಳುವವರನ್ನು ಕೂಡ ಬಂಧಿಸಬೇಕು ಎಂದರು.

ಮಂಗಳೂರಿನ ಮಳಲಿ ಮಸೀದಿ ವಿಚಾರವಾಗಿ ತಾಂಬೂಲ ಪ್ರಶ್ನೆ ಕೇಳಿರುವ ಸಂಬಂಧ ಪ್ರತಿಕ್ರಿಯಿಸಿದ ಅವರು, ಬಿಜೆಪಿ ಸರಕಾರ ಈ ರಾಜ್ಯವನ್ನು ಕೊಲ್ಲುತ್ತಿದೆ.

ಬಿಜೆಪಿ ಹಾಗೂ ಕೆಲವು ಸಂಘಟನೆಗಳ ವೈಯಕ್ತಿಕ ನಂಬಿಕೆ ಗಳನ್ನು ನಾವು ಪ್ರಶ್ನೆ ಮಾಡಲು ಸಾಧ್ಯವಿಲ್ಲ. ಆದರೆ ಅವು ಅದನ್ನು ಬೇರೆಯವರ ಮೇಲೆ ಹೇರಬಾರದು. ಸಾರ್ವ ಜನಿಕ ಭಾವನೆಗಳನ್ನು ಕೆರಳಿಸುವ ಪ್ರಯತ್ನ ಮಾಡಬಾ ರದು. ರಾಜ್ಯದ ಹಿತಾಸಕ್ತಿ ವಿಚಾರದಲ್ಲಿ ಅನಗತ್ಯ ಗೊಂದಲ ಸೃಷ್ಟಿಸುವುದು ಬೇಡ. ಇದರಿಂದ ರಾಜ್ಯಕ್ಕೆ ಎಷ್ಟು ಹಾನಿಯಾಗುತ್ತದೆ ಎನ್ನುವುದನ್ನು ಅವರು ಅರ್ಥ ಮಾಡಿಕೊಳ್ಳಬೇಕು ಎಂದರು.

ಬಿಜೆಪಿಯವರು ಭಾವನಾತ್ಮಕ ವಿಚಾರಗಳನ್ನು ತಮ್ಮ ಮನೆಯಲ್ಲಿ ಇಟ್ಟುಕೊಳ್ಳಬೇಕು. ಸರಕಾರದಲ್ಲಿ ಅಲ ಸಂಖ್ಯಾತರ ಸಚಿವಾಲಯ, ಹಿಂದೂಗಳಿಗಾಗಿ ಮುಜ ರಾಯಿ ಇಲಾಖೆ ಇದೆ. ಸರಕಾರಿ ಅಧಿಕಾರಿಗಳಿದ್ದಾರೆ. ಹೀಗಾಗಿ ಸರಕಾರದ ವಿಚಾರದಲ್ಲಿ ಸಂಘಟನೆಗಳು ಹಸ್ತ ಕ್ಷೇಪ ಮಾಡುವುದು ಸರಿಯಲ್ಲ. ಸರಕಾರ ಕೂಡಲೇ ಇವರ ಮೇಲೆ ಕಾನೂನು ರೀತಿಯ ಕ್ರಮ ಜರುಗಿಸಬೇಕು. ಇಂತಹ ವಿಚಾರದಲ್ಲಿ ಕಾನೂನು-ಸುವ್ಯವಸ್ಥೆ ಸಮಸ್ಯೆ ಎದುರಾಗುತ್ತದೆ. ಹೀಗಾಗಿ ನಾವು ಹೋರಾಡುತ್ತೇವೆ ಎಂದು ನನಗೆ ಅನೇಕ ಕರೆಗಳು ಬರುತ್ತಿವೆ. ಇದರಿಂದ ಶಾಂತಿ ಸುವ್ಯವಸ್ಥೆಗೆ ಭಂಗವಾಗುತ್ತದೆ, ಹೀಗಾಗಿ ಈ ವಿಚಾರಕ್ಕೆ ಹೋಗಬೇಡಿ ಎಂದು ನಾನೇ ಸಮಾಧಾನ ಮಾಡುತ್ತಿದ್ದೇನೆ ಎಂದು ಹೇಳಿದರು.



_____ ಕರ್ನಾಟಕ ಜನತಾ ಸೇವಾದಳದಿಂದ ನಯನ ಸಭಾಂಗಣದಲ್ಲಿ ಆಯೋಜಿಸಿದ್ದ ಬುದ್ದ, ಬಸವ, ಅಂಬೇಡ್ಕರ್, ಡಾ. ಶಿವಕುಮಾರಸ್ವಾಮಿ ಜಯಂತಿ ಕಾರ್ಯಕ್ರಮದಲ್ಲಿ ಸಮಾಜ ಸೇವಕಿ ಡಾ.ಎಂ.ಕವಿತಾರೆಡ್ಡಿ ಅವರಿಗೆ ಸಂಗಮ ರತ್ನ ರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಲಾಯಿತು. ರಾಮೋಹಳ್ಳಿ ಸಿದ್ದಾರೂಢ ಮಿಷನ್ ನ ಡಾ.ಆರೂಢ ಭಾರತೀ ಸ್ವಾಮೀಜಿ, ನಿವೃತ್ತ ಐಪಿಎಸ್ ಅಧಿಕಾರಿ ಸುಭಾಷ್ ಭರಣಿ, ಅಬಕಾರಿ ಉಪ ಆಯುಕ್ತ ಡಾ.ಬಿ.ಆರ್.ಹಿರೇಮಠ್ ಕರ್ನಾಟಕ ಜನತಾ ಸೇವಾದಳದ ರಾಜ್ಯಾಧ್ಯಕ್ಷ ಎಚ್. ಸದಾಶಿವ ಇದ್ದರು.

PUBLIC NOTICE (LOST DOCUMENT)

Public are informed that, my client Mr. Anthony Alfred S/o. Late A. Mariswamy, we inform the eneral public that the Original Sale deed is missing/Lost duly executed by Mangamma and others in favour of A. Mariswamy, vide regd. as Doc. 16852/2003-04, in the sub registrar office Bangalore dated 25/11/2003.

Any person/s are in possession of the aforesaid original document may return the same to under mentioned Advocate or any one having inv claim over the said property or any othe ims by any person/s Nationalized banks MNC Banks Private Banks, Co-Operative Banks any Financial institutions Governed by the RBI Rules may lodge their objections in vriting within 07 days from this day to the unde

SCHEDULE: - All that piece and parcel of the property bearing of Khatha No. 349, Property No. 189/2, measuring East to West 51 feet and North to South 33 1/2 feet in total measuring 1708.5 Square Feet situated at Kadugoo Village, Bidarahalli Hobli, Bangalore East Taluk, now comes under the jurisdiction of BBMP, Bangalore and bounded as follows: , East by: House belongs to B.K. Keshavamurthy West by : Road, North by : Property belongs to K. Vijayan, South by : Remaining portion of

KSR Associates ADVOCATES & LEGAL CONSULTANTS OFFICE# 53/1, 1th Floor, Guttahalli Main Road D.T. Street, 8th Cross, Malleshwaram, Bangalore - 560 003 Email: raviksadvocate@gmail.com Mobile: 99450 00789

PUBLIC NOTICE

Same Property

Public are informed that, my client Mr. Abhishel Kumar Uppal and others, will be going to purchase the property bearing No. 20 and par of Plot/allotted No. 19 (site No. 4) respectively pearing Khata No. 16 (Old No. 49) and Khata No. 49 and House list No. 49/2-3 and 49/2-4 in Property No. 49/2 forming a larger portion o private layout known as "PALM MEADOWS" assessed under Mahadevapura Municipa Corporation, situated at Nallurahalli Village Krishnarajapuram Hobli, Bangalore South Taluk, Bangalore District, totally measuring 10,000 Sq.ft and bounded on: East by: Road, West by: Road, North by: Remaining portion of house list No. 49/2-4, South by: Property

bearing Katha No 49/49/2-2, and also stated that Sale deed dated 31/03/1995 document

No. 15163/1994-95, and Rectification deed

dated 07/08/1997 document No 4753/1997-98

Executed by Sri Muniyappa in favour of Sri. A V

Umakanth has been lost/misplaced and my

client is not in a position to trace the said Any person/s are in possession of the aforesaid original document may return the same to under mentioned Advocate or to my client or i any one having any claim over the said property or any other claims by any person/s Nationalized banks, MNC Banks, private Banks, Co-operative banks any financial institutions Governed by the RBI rules may odge their objections in writing within 10 days

KSR Associates **ADVOCATES & LEGAL CONSULTANTS** OFFICE# 53/1. 8th Cross, Malleshw Mobile: 9008965571

ನಾಲ್ಪರಿಗೆ ಜೀವನ್ಮುಖ ಪ್ರಶಸ್ತಿ ಚಂಗಳೂರು: ಜೀವನ್ಮುಖ ಕನ್ನಡ ಪಾಕ್ಷಿಕ ಪತ್ರಿಕೆಯು ಅಖಿಲ ಕರ್ನಾಟಕ

ಕುವೆಂಪು ಸಾಂಸ್ಕೃತಿಕ ವೇದಿಕೆ ಸಹಯೋಗದಲ್ಲಿ ನೀಡುತ್ತಿರುವ 11ನೇ ವರ್ಷದ ಜೀವನ್ನುಖಿ ಪ್ರಶಸಿ ಪುರಸ್ಕಾರಕ್ಕೆ ನಾಲ್ವರು ಸಾಧಕರು



ಹರೀಶ್ ಪಾಂಡೆ

ಡಾ.ಎಸ್.ಶಶಿಕಿರಣ್



ಬಿ.ಎಂ.ಶಶಿಧರ್

ಆಯ್ಕೆಯಾಗಿ ದ್ದಾರೆ. ಹಿರಿಯ ಜಾನಪದ ವಿದ್ವಾಂಸ ಡಾ.ಗೊ. ರು.ಚನ್ನ ಬಸಪ್ಪ, ಬೆಂಗಳೂರು ದಕ್ಷಿಣ ವಿಭಾಗದ ಉಪ ಪೊಲೀಸ್ ಆಯುಕ್ತ ಹರೀಶ್ ಪಾಂಡೆ, ಕೇಂದ್ರಿಯ ಸರಕು ಮತ್ತು ಸೇವಾ ತೆರಿಗೆ ಪೂರ್ವ ವಲಯದ ಉಪ ಆಯುಕ್ತ ಡಾ. ಎಸ್. ಶಶಿಕಿರಣ್, ಸಮಾಜ ಸೇವಕ ಬಿ.ಎಂ. ಶಶಿಧರ್ ಅವರನ್ನು ಆಯ್ಕೆ ಮಾಡಲಾಗಿದೆ. ಮೇ 29ರಂದು ಸಂಜೆ 4 ಗಂಟೆಗೆ

ಭವನದ ನಯನ ಸಭಾಂಗಣದಲ್ಲಿ ನಗರದ ಕನ್ನಡ ನಡೆಯುವ ಸಮಾರಂಭದಲ್ಲಿ ಸುಪ್ರೀಂ ಕೋರ್ಟ್ ವಿಶ್ರಾಂತ ನ್ಯಾ. ವಿ. ಗೋಪಾಲಗೌಡ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

ಇನ್ರೆರಡು ದಿನಗಳಲ್ಲಿ ವಾರ್ಡ್ ವಿಂಗಡಣೆ ಕರಡು ವರದಿ ಸಲಿಕೆ

ಬೆಂಗಳೂರು: ಸುಪ್ರೀಂ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಬಿಬಿಎಂಪಿ ಚುನಾವಣೆ ನಡೆಸುವ ಪ್ರಕ್ರಿಯೆಗೆ ಚಾಲನೆ ದೊರೆತಿದೆ. ವಾರ್ಡ್ ಗಳ ಪುನರ್ ವಿಂಗಡಣೆ ಪ್ರಕ್ರಿಯೆ ಮುಗಿಸಲಾಗಿದ್ದು, ಇನ್ನೆರಡು ದಿನಗಳಲ್ಲಿ ಕರಡು ಪ್ರತಿಯನ್ನು ಸರಕಾರಕ್ಕೆ ಕಳುಹಿಸಲು ಸಿದ್ದತೆ ಮಾಡಿಕೊಳ್ಳಲಾಗಿದೆ. ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಈ ಕುರಿತು ಮಾಹಿತಿ

ನೀಡಿ, ಬಿಬಿಎಂಪಿ ಚುನಾವಣೆಗೆ ಸುಪ್ರೀಂಕೋರ್ಟ್ 8 ವಾರಗಳ ಗಡುವು ನೀಡಿದೆ. ವಾರ್ಡ್ ಮರು ವಿಂಗಡಣೆಯನ್ನು ಬಿಬಿಎಂಪಿ ಮಾಡಬೇಕಿದೆ. ಇದರ ಕಾರ್ಯವನ್ನು ಈಗಾಗಲೇ ಮುಗಿಸಿದ್ದು, ಇನ್ನೆರಡು ದಿನಗಳಲ್ಲಿ ಕರಡು ಪ್ರತಿಯನ್ನು ಸರಕಾರಕ್ಕೆ ಕಳುಹಿಸಿಕೊಡಲಾಗುವುದು ಎಂದು ತಿಳಿಸಿದರು.

ವಾರ್ಡ್ ಗಳ ಮೀಸಲಾತಿಯನ್ನು ಸರಕಾರ ಮಾಡಲಿದೆ. ಯಾವ್ಯಾವ ವರ್ಷದಲ್ಲಿ, ಯಾವ್ಯಾವ ವಾರ್ಡ್ ಗಳಿಗೆ ಮೀಸಲಾತಿ ನೀಡಲಾಗಿದೆಯೇ ಅದನ್ನು ಕೂಡ ಸರಕಾರಕ್ಕೆ ಕಳುಹಿಸಿಕೊಡಲಾಗಿದೆ. 1992ರಿಂದೀಚೆಗೆ ಯಾವ ಯಾವ ಮೀಸಲಾತಿ ಇತ್ತೋ ಅದನ್ನು ನೀಡಲಾಗಿದೆ ಎಂದು ಹೇಳಿದರು.

2011ರ ಜನಗಣತಿ ಆಧಾರದ ಮೇಲೆ ಜನಸಂಖ್ಯೆಗೆ ಅನುಗುಣವಾಗಿ ವಾರ್ಡ್ ಗಳ ಮರು ವಿಂಗಡಣೆ ಮಾಡಲಾಗಿದೆ. ವಾರ್ಡ್ ಗಳ ಪುನರ್ ವಿಂಗಡಣೆ ಸಂದರ್ಭ ಹಾಲಿ ವಾರ್ಡ್ ಗಳ ಕೆಲ ಹೆಸರು ಬದಲಾವಣೆಯಾಗಲಿದೆ. ಒಂದು ವಾರ್ಡ್ ಎರಡು ವಿಧಾನಸಭಾ ಕ್ಷೇತ್ರಕ್ಕೆ ಸೇರದ ಹಾಗೆ ವಿಂಗಡಣೆ ಮಾಡಲಾಗಿದೆ. ಒಟ್ಟಾರೆ ಜನಸಂಖ್ಯೆಯನ್ನು 243ರಿಂದ ವಿಭಾಗಿಸಿ ವಿಂಗಡಣೆ ಮಾಡಲಾಗಿದೆ ಎಂದು ತಿಳಿಸಿದರು.

ಬಿಬಿಎಂಪಿ ಚುನಾವಣೆ ಸಂಬಂಧ ಸುಪ್ರೀಂಕೋರ್ಟ್ ನೀಡಿರುವ ಗಡುವಿನಲ್ಲಿ 7 ವಾರ ಮಾತ್ರ ಉಳಿದಿದೆ. ಮಂಗಳವಾ ಒಂದು ಸಭೆ ನಡೆಸಿದ್ದು, ಇನ್ನೆರಡು ದಿನದಲ್ಲಿ ಸರಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗುವುದು. ಸರಕಾರ ಅಂತಿಮ ತೀರ್ಮಾನ ಕೈಗೊಳ್ಳಲಿದೆ. ಎರಡು ವಾರದಲ್ಲಿ ಜನರು ತಮ್ಮ ಅಭಿಪ್ರಾಯ ತಿಳಿಸಬಹುದಾಗಿದೆ. ಮೀಸಲಾತಿಗೆ ಸಂಬಂಧಿಸಿ ಭಕ್ತ ವತಲ ಸಮಿತಿಗೆ ಈಗಾಗಲೇ ಪ್ರಸ್ತಾವನೆ ಕಳುಹಿಸಲಾಗಿದೆ ಎಂದು ಹೇಳಿದರು.